

ಬಾಲಾ ತೂ ವಚೂನಾಕಾ

ಕವಿತಾಪೂಕಾ

ವೇದವೂರ್ತಿ ಶ್ರೀ ಕೃಷ್ಣ ಭವಾನಿ ಶಂಕರ ಭಟ್ಟ



ಕರ್ನಾಟಕ ಸರ್ಕಾರ್



ಕರ್ನಾಟಕ ಕೂಂಕಣಿ ಸಾಹಿತ್ಯ ಅಕಾಡೆಮಿ

ಮಹಾನಗರಪಾಲಕೆ ಕಟ್ಟಡ, ಲಾಲ್‌ಬಾಗ್, ಮಂಗಳೂರು - ೫೭೫೦೦೩

BVP - 589.
547

ಬಾಲ್ಯಾ ತೂ ವಚುನಾಕಾ ಕವಿತಾಮಾಕಾ

- ವೇದಮೂರ್ತಿ ಶ್ರೀ ಕೃಷ್ಣ ಭವಾನಿ ಶಂಕರ ಭಟ್ಟ

ಭಾರತವಾಣಿ ಪ್ರಕಾಶನ, BANGALORE.

भारतीय भाषा संस्थान

CENTRAL INSTITUTE OF INDIAN LANGUAGES

ಮೈಸೂರು / MYSURU - 570 006



ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ಮಹಾನಗರ ಪಾಲಿಕಾ ಬಾಂದ್ವಾ ಸಂಕೀರ್ಣ ಲಾಲ್‌ಭಾಗ್, ಮಂಗಳೂರು-3

2

Balyaa Thoo Vocho Naaka (Collection of Poems)

By : **Vedamoorthy Sri Krishna Bhavani Shankar Bhat, Honnavara**

Published by : **Dr. B. Devadas Pai**

Registrar

Karnataka Konkani Sahithya Academy

Lalbhag, Mangalore - 575 003

First Edition : 2013

All rights reserved by the Publisher

Price : Rs. 75/-

Pages : 120

Printed at : Pavan Graphics Industries,
Nithyananda Darshan Complex,
Opp. Kudroli Temple, Mangalore
Ph. : 9242885743

Karnataka Konkani Sahithya Academy

Lalbhag, Mangalore - 575 003. Ph. 2453167, Krnataka,

Email: konkanisahityaacademy@yahoo.co.in

www.konkaniacademy.org



ಅಧ್ಯಕ್ಷಾಲೆ ಉತ್ತಂ



ಕೂಂಕಣೆ ಉಲಯ್ಲಾರಿ ವರ್ತಾ, ವಾಚಿಲ್ಯಾರಿ ವಾಡ್ತಾ, ಬರಯ್ಲಾರಿ ಪುಲ್ತಾ. ಬರಪ ಪುಸ್ತಕ ಪ್ರಕಟಣೆ ದ್ವಾರಿ ಸಾಹಿತ್ಯಾಚೆ ಪುಲ್ಲಮಾಳ ಸೃಷ್ಟಿ ಜಾತಾ. ಕರ್ನಾಟಕಾಂತು ಕನ್ನಡ ಆನಿ ದೇವನಾಗರಿ ಆಪೀನ ಕೂಂಕಣೆ ಶಿಕೂವ್ಚಾಕ ಸರಕಾರನ ಅನುಮತಿ ದಿಲ್ಲಲೆ ಆಸ. ಕೂಂಕಣೆಚೆ ಚಾಳೀಸಾ ವಯ್ ಪಂಗಡಾ ಮದೆ ಏಕ್ದೋನ್ ಪಂಗಡಾಚೆ ಸಾಹಿತ್ಯ ಕ್ಷೇತ್ರಾಂತು ಕಾಮ್ ಕರ್ತಾ ಆಸಚಿ. ಸಕಡ ಕೂಂಕಣೆ ಮಾತ್ಯ ಭಾಶೆಚೆ ಲೋಕನಿ ಬರಪೆಚೆ ಉಮೇದ್ ಘೆತ್ತಿಲೆ ನ್ಹಾ. ಕೂಂಕಣೆಚೆ ವಿವಿಧ ಪಂಗಡಾಚೆ ಲೋಕಾನಿ ತಾಂಗ್ತಾಂಗಲೆ ಉಪಭಾಶೆರಿ ಕಾಣೆ, ಕವನ, ಲೇಖನ, ಪ್ರಬಂಧ ಬರೊವ್ಚಾಕ ಮುಖಾರಿ ಯೇವ್ಕಾ. ಅಕಾಡೆಮಿಚೆ ಪ್ರೊತ್ಸಾಹ ತಾಂಕ ಕೆದನಾಯ್ ಮೆಳತಲೆ.

ಅಕಾಡೆಮಿನ್ ವಾರ್ಷಿಕ ಅನುದಾನಚೆ ಏಕಭಾಗ ನ್ಹವೆ ಪುಸ್ತಕ ಪ್ರಕಟಣೆ ಖಾತಿರ್ ಕಾಣ್ ದೊವರ್ಲಾ. ನ್ಹವೆ ಲೇಖಕಾಂಕ ಪ್ರೊತ್ಸಾಹ ದೀವುನು ಸಾಹಿತ್ಯಾಚೆ ವೆವೆಗ್ಗೆ ಪ್ರಕಾರಾಚೆ ಧ್ವಾ ಬೂಕ್ ಪ್ರಕಟ ಕೂರ್ಚೆ ಅಮ್ಲೆಲೆ ಯೋಜನ ಸಫಲ ಜಾವಕಾ. ಲೋಕಾನಿ ಕೂಂಕಣೆ ಸಾಹಿತ್ಯ ವಾಚೂಕ ಆನಿ ಬೊರೊವ್ಚಾಕಯ್ ಪ್ರೇರಣ ಘೆವ್ಕಾ. ಅಕಾಡೆಮಿನ್ ಸಾಂಸ್ಕೃತಿಕ ಕ್ಷೇತ್ರಾಂತು ಮಸ್ತ ಸೃಜನಶೀಲ ಆನಿ ಅರ್ಥಪೂರ್ಣ ಕಾರ್ಯಕ್ರಮಾಂಕ ಮಾಂಡೂನ ಹಾಳ್ಳಾ. ತಶೀಚಿ ಹ್ಯಾ ಪುಸ್ತಕ ಪ್ರಕಟಣೆ ಮೂಲಕ ಸಾಹಿತ್ಯ ಕ್ಷೇತ್ರಾಂತೂ ಏಕ ಸಾಹಿತ್ಯ ಭಂಡಾರ ತುಮ್ಲೆಲೆ ಮುಖಾರಿ ಉಬ್ತೆ ಕೂರುಕ ಹಾಂವ್ ಮಸ್ತ ಖುಷಿ ಪಾವ್ತಾ.

ದೇವ್ ಬರೆ ಕೂರೊ

ಮಂಗಳೂರು
15-4-2013

ಶ್ರೀ ಕಾಸರಗೋಡು ಚಿನ್ನಾ



ಪ್ರಕಾಶಕಾಲೆ ಉತ್ತಂ

ನ್ವವೆನ್ವವೆ ಕೊಂಕಣಿ ಕಾವ್ಯ - ಸಾಹಿತ್ಯ ರಚನೇಂಕ ವೆಂಚೂನು ಪ್ರಕಟಪಣ ಕೊರ್ಚೆ ಆನಿ ತೆ ಮೂಲಕ ಲೇಖಕಾಂಕ ಪೊತ್ತಾಹ ದಿವ್ಚೆ ಅಕಾಡೆಮಿಚೆ ಕಾರ್ಯಕ್ರಮು

ಮಾತ್ರ ನ್ವಯ್, ಕರ್ತವ್ಯಯ್ ಜಾವುನು ಅಸ. ಕೊಂಕಣಿ ತಸಲೆ ಏಕ ಅಲ್ಪಸಂಖ್ಯಾತ ಭಾಸ್ ಕರ್ನಾಟಕಾಂತು ಆಜೂನ್ ಚಡಲೆ ಸಂಪರ್ಕ ಮಾಧ್ಯಮಾಚೆ ಭಾಸ್ ಜಾವುನು ದಿಸ್ತಾ. ಆನಿಕೊಂಕಣಿ ಭಾಸ್ ಸಾಹಿತ್ಯ ಜಾವುನು ವಾಡ್ಚೆ ಅಗತ್ಯ ದಿಸ್ತಾ. ಲೇಖಕಾಂನಿ ಅಕಾಡೆಮಿಕ್ ಪಾವಯ್ಲೆ ಆನಿ ಅಧ್ಯಕ್ಷ ಸಮಿತಿ ಸಾಂದ್ಯಾನಿ ಸಂಗ್ರಹ ಕೆಲ್ಲೆ ಥೊಡೆ ಹಸ್ತ ಪ್ರತಿಯಾಂಕ ಅಕಾಡೆಮಿನ್ ಏಕ್ ಉಪಸಮಿತಿಕ್ ವೊಪ್ಸುನು ತಾಚೆ ಅಭಿಪ್ರಾಯ ಪ್ರಕಾರ ವೆಂಚೂನ್ ಕಾಣು ದಿಲೆ ಹ್ಯಾ ಸಾಹಿತ್ಯ ಪುಸ್ತಕ ರೂಪಾರಿ ಪ್ರಕಟ ಕೊರ್ಚಾಕ ಸಂತೋಷ ಜಾತಾ.

ಅಕಾಡೆಮಿನ್ ಶ್ರೀ ಕಾಸರಗೋಡು ಚಿನ್ನಾ ಮಾಮಲೆ ಮುಖೆಯಲ್ಪಣಾರಿ ಮಸ್ತ ನವೀನ ವೈವಿಧ್ಯ ಕಾರ್ಯಕ್ರಮಾಂಕ ನಿರಂತರ ಮಾಂಡುನ್ ಹಾಳ್ಲೆ ರೀತಿರಿಚೀ ಸಾಹಿತ್ಯ ಕ್ಷೇತ್ರಾಂತೂಯ್ ಕಾಂಯ್ ವೂಣೆ ಕರ್ನಿ. ಆನಿ ಥೊಡೆ ಕಾಳಾ ಭಿತರಿ ವೈವಿಧ್ಯಮಯ ಧ್ವಾ - ಭಾರಾ ಬೂಕಾಂ ಕೊಂಕಣಿ ಲೋಕಾಂಗಲೆ ಹಾತಾ ಅಮಿ ದಿತಾಚಿ. ಕೊಂಕಣಿ ಸಾರಸ್ವತ ಲೋಕಾನ್ ವಾಚೂಚೆ ಬರೋವ್ಚೆ ಕ್ಷೇತ್ರಾಂತು ಚಡ್ ಆಸಕ್ತಿ ಫೇವುನು, ಕೊಂಕಣಿ ಭಾಸ್ ವಾಡೊವ್ಚೆ ಕಾಮ ಕೊರಚಾಕ ತಾಂಕ ಮನಜಾಲ್ಯಾರಿ, ಅಕಾಡೆಮಿ ತರ್ಪೆನ್ ಕೆಲ್ಲೆ ಹ್ಯಾ ಪ್ರಕಟಣೆಚೆ ಕಾಮ ಸಾರ್ಥಕ ಜಾತಾಲೆಂ.

ಡಾ| ಬಿ.ದೇವದಾಸ ಪೈ

M.sc,M.Ed,Ph.D

ರಿಜಿಸ್ಟ್ರಾರ್

ಮಂಗಳೂರು

15-4-2013



ಕವಿಗಳೆ ಉತ್ತಂ



ಮಗಲೆ ಕೊಂಕಣಿ ಕಾವ್ಯ ರಚನೇಕ ಮೂಲ ಪೋತ್ತಾಹಕ ಜ್ಞಾಪ್ನ ಆಶ್ಚಿಲೆ ಡಾ|| ಜ್ಯೋತ್ತಾ ಕಾಮತ ಆನಿ ದಿ|| ಕಮಲಾಕರ ಗುಲ್ವಾಡಿ ಹಾನ್ನಿ ಧಾರವಾಡ ಆಕಾಶವಾಣೀಂತುಲೆ ಕೊಂಕಣಿ ಕಾರ್ಯಕ್ರಮಾಚೆ ಖಾತಿರ ಮಜ್ಜೆ ಕೊರೋವ್ಪು ಬರೈಸುಯ್ಲೆ. ನಂತರ ಶ್ರೀ ಸಾಳುಂಕೆ ಆನಿ ಶ್ರೀ ಚೇತನ ಕುಮಾರ ನಾಯಕ ಹಾಂಗಲೊ ಉಗ್ಡಾಸು ವಿಸ್ತೋರುಕ ಜ್ಞಾಯ್ಪಾ. ಹಾಂಗಲೆ ಸಗ್ಳ್ಯಾಂಗಲೆ ಪೋತ್ತಾಹಾನೆ ಮಗಲೆ ಕವಿತಾ; ಗೀತ ರೂಪಕ; ಏಕಾಂಕ ನಾಟಕ; ಪ್ರಬಂಧ ಅಶ್ಚಿ ಕೃತ್ಯೋ ಪ್ರಸಾರ ಜ್ಞಾಲ್ಯಾತಿ. ಹಾಂಕಾ ಸಗ್ಳ್ಯಾಂಕ ಧನ್ಯವಾದು.

ಮಗಲೆಂ ಭಾವಗೀತ ಪ್ರಕಟ ಜ್ಞಾಂವ್ಣಾ ಮ್ಹೋಣು ಮಸ್ತ ವಾತ್ಸಲ್ಯಾನೆ ಮಗಲೊ ಭಾಚ್ಚೊ ಶರದ, ತಾಗಲೆ ಬಾಯ್ಲಿ ವರದಾ ಸೌಕೂರ, ಮಗಲೊ ಮೆವ್ಣೊ ಶ್ರೀ ಅನಂತ ಸೌಕೂರ ಬೆಂಗಲೂರ ಹಾಂಗಲೆ ಒತ್ತಾಯ ಆನಿ ಪ್ರಯತ್ನ ಆಶ್ಚಿಲೆ ತರೀಯ್ ಮಾಕ್ಟಾ ಖಂಚೇಯ್ ತರಿ ಪ್ರಕಾಶನಾ ಮುಖಾಂತರ ಜ್ಞಾವೊ ಮ್ಹಳ್ಳಲೆ ಮಸನ ಆಶ್ಚಿಲೆಂ.

ಅಕಸ್ಮಾತ್ ಏಕ ಕಾರ್ಯಕ್ರಮಾಂತು ಕುಮಲಾ ಗಾಂವಾಂತು ಹಾಂವ ಕೊಂಕಣಿ ಸಾಹಿತ್ಯ ಎಕಾಡೆಮಿಚೆ ಅಧ್ಯಕ್ಷ ಶ್ರೀಯುತ ಕಾಸರಗೋಡು ಚಿನ್ನಾ ಹಾಂಗಲೆ ನದರೇಂತು ಪಳ್ಳೊ. ತಾನ್ನಿ ಮಗಲೊ ರಚನೇಚೊ ವಿಷಯು ಆಯ್ಕುನು ಮಸ್ತ ಗೌರವು ವ್ಯಕ್ತ ಕೆಲ್ಲೊ. ತ್ಯಾ ವೆಳಾರಿ ಹಾಂವೆ ತಾಗಲೆ ಲಾಗ್ಗಿ ಎಕಾಡೆಮಿ ತರಫೇನೆ ಮಗಲೆ ಸಂಕಲನ ಪ್ರಕಟ ಕೊರ್ಚೆ ಬದ್ದಲ್ ಅಭಿಲಾಷಾ ವ್ಯಕ್ತ ಕೆಲ್ಲೆ. ತಕ್ಷಣ ತಾನ್ನಿ ಮಾಕ್ಟಾ "ಕೊರ್ಯಾಂ ಪ್ರತಿ ಪೆಟಯ್ಪಾ" ಮ್ಹಳ್ಳೆಂ. ಅಶ್ಚಿ ಮಗಲೆ ಪುಸ್ತಕ ತುಮ್ಲೆಲೆ ಮುಖಾರಿ ಯೆತ್ತ ಆಸ್ತ.

ಸದಾಂಯ್ ಮಗಲೆ ಕೃತಿ ರಚನೇಕ ಪೋತ್ತಾಹ ದಿಲ್ಲೆಲೆ ಆನಿ ಹೆ ಪುಸ್ತಕಾಕ

ಪ್ರಸ್ತಾವನಾ ಬರೆಯಲೆಲೆ ಡಾ|| ಜ್ಯೋತ್ಸಾ ಕಾಮತ ಹಾಂಕಾ ಮಗಲೆ ಸಾಭಾರ ಕೃತಜ್ಞತಾ. ಮಗಲೆ ಕೃತೀಚೆ ಬದ್ದಲ್ ಪ್ರೀತಿಪೂರ್ವಕ ಪೋತ್ತಾಹನಾ ಬರೆಯಲೆಲೆ ಅತ್ಯಂತ ಜನಪ್ರಿಯ ಸಾಹಿತಿ ಆನಿ ಕಾವ್ಯ ಜ್ಞಾನಿ ಣಾವು ಆಶ್ಚಿಲ್ ತಸ್ಲೊ ಶ್ರೀ ಜಯಂತ ಕಾಂಕಾಯ್ ಸಪ್ರೇಮ ಧನ್ಯವಾದ.

ಗುಲಬರ್ಗಾ ವಿಶ್ವವಿದ್ಯಾಲಯಾಚೆ ನಿವೃತ್ತ ಕುಲಪತಿ ಆನಿ ಮಗಲೊ ಮೆವ್ಣೊ ಣಾವು ಆಶ್ಚಿಲೊ ಡಾ|| ಮಂಗೇಶ ನಾಡಕರ್ಣಿ, ತಶೀಚೀ ಧರ್ಮ ಪ್ರಚಾರಕ, ಪಾಂಡಿತ್ಯಪೂರ್ಣ ಪ್ರವಚನಾಕಾರ ಣಾವು ಆಶ್ಚಿಲೊ ವಿದ್ವಾನ್ ಶ್ರೀ. ವಿ. ರಾಜಗೋಪಾಲ ಭಟ್ಟ ಹಾನ್ನಿ ಮಾಕ್ಟಾ ಭರ್ಲೆಲೊ ಹೃದಯಾಚೊ ಆಶೀರ್ವಾದು ಆನಿ ಆಶಯು ಪ್ರಾಪ್ತ ಕೆಲ್ಲೆಲ್ ಖಾತಿರ ತಾಂಕಾಯ್ ಹಾಂವ ಆಭಾರ ಣಾವು ಆಸ್.

ಭಾವಗೀತಾಂಕ ಭಾವೋದ್ಗಾರಾನೆ ಮ್ಹಣ್ಣಿ ವಿಶಿಷ್ಟ ಶಕ್ತಿ ಆಶ್ಚಿಲ, ಕಾವ್ಯಾಂತು ಖಂಚೋಯ್ ಅಭಾವು ಆಶಿಲೆ ತರೀಯ್ ಭಾವಾಭಿವ್ಯಕ್ತಿ ಆನಿ ಕಂಠಾಚೆ ಮಾಧುರ್ಯಾನೆ ಮಗಲೆ ಮಸ್ತ ಕವಿತೆಂಕ ಜೀವು ದಿಲ್ಲೆಲೆ ಕನ್ನಡ-ಕೊಂಕಣಿ ಪ್ರಖ್ಯಾತ ಗಾಯಕಿ ಶ್ರೀಮತಿ ಅನುರಾಧಾ ಧಾರೇಶ್ವರ್ ಧಾರವಾಡ, ಹಾಂಕಾ ಹಾಂವ ಆಭಾರಿ ಣಾವು ಆಸ್.

ಚಂದನ ವಾಹಿನೀಂತು ಮಗಲ ಧೂವ ಡಾ|| ಸೌ|| ಸಂಪದಾ ಪ್ರಕಾಶ ಮರಬಳ್ಳಿ ಮುಖಾಂತರ ಮಗಲೆ ಅನೇಕ ರಚನಾ ಪ್ರಸಾರ ಕೆಲ್ಲೆಲೆ-ಕರ್ತೆ ಆಶ್ಚಿಲೆ ಶ್ರೀಮತಿ ಉಷಾ ಕಿಣಿ ಹಾಂಕ್ ಸರ್ವಾಂಕಯ್ ಮಗಲೊ ಹೃತ್ಪೂರ್ವಕ ಧನ್ಯವಾದ.

ಕಡ್ಡೇರಿಕ ಆನಿ ಅತ್ಯಂತ ಪ್ರಮುಖ ಣಾವು... ಕಲಾವಿದು, ಕಲಾಭಿಮಾನ ಕಲಾಪೋಷಕು ಆನಿ ಸಹೃದಯಿ ಕಾಸರಗೋಡು ಚಿನ್ನಾ ಹಾಂಕಾ ಖಂಚೆ ಶಬ್ದಾನೆ ಕೃತಜ್ಞತಾ ಸಾಂಕಾ ಮ್ಹಣುಂ ಕೆಲ್ಲ್ಯಾ ಹಾಂಗಲೆ ನಿಮಿತ್ತಚಿ ಹೀ ಕೃತಿ ತುಮ್ಮೆಲ್ ಹಾತ್ತಾಂತು....

ಅಂತಿಮ ಣಾವು ಸಗ್ಳೆಯ್ ಕಾವ್ಯ ರಸಿಕಾಂಕ, ಭಾಷಾಭಿಮಾನ್ಯಾಂಕ ಮಗಲೆ ಧನ್ಯವಾದು.

ತುಮ್ಮೆಲೊ

● ವೇದಮೂರ್ತಿ ಶ್ರೀ ಕೃಷ್ಣ ಭವಾನಿ ಶಂಕರ ಭಟ್ಟ

कविगोले उत्र



मगोले कोंकणि काव्य रचनेक मूल प्रोत्साहक ज्ञानु आशिले डा॥ ज्योत्स्ना कामत आनि दि॥ कमलाकर गुल्वाडि हान्नि धारवाड आकाशवाणीतुले कोंकणि

कार्यक्रमाचे खातिर मज्जे कोरोवु बरैसुय्ले. नंतर श्री. साळुंके आनि श्री चेतन कुमार नायक हांगेलो उगडासु विस्सोरुक ज्ञाय्ना. हांगेले सगळ्यांगेले प्रोत्साहाने मगेल कविता; गीत रूपक; एकांक नाटक; प्रबंध अशिश कृत्यो प्रसार जाल्याति. हांका सगळ्यांक धन्यवादु.

मगेलिं भावगीत प्रकट ज्ञांक्का म्होणु मस्त वात्सल्याने मगलो भाच्चो शरद, तागेलि बायल वरदा सौकूर, मगेलो मेव्णो श्री.अनंत सौकूर बेंगळूर हांगेले ओत्ताय आनि प्रयत्न आशिले तरीय् माक्का खंचेय् तरि प्रकाशना मुखांतर जावो म्हळ्ळिले मज्ज आशिले.

अकस्मात् एक कार्यक्रमांतु कुमटा गांवांतु हांव कोंकणि साहित्य ऐकाडेमिचे अध्यक्त श्रीयुत कासरगोडु चिन्ना हांगेले नदरेंतु पळ्ळो. तान्नि मगेलो रचनेचो विषयु आय्कुनु मस्त गौरवु व्यक्त केल्लो. त्या वेळारि हांवे तागेले लाग्गि ऐकाडेमि तरफेने मगेले संकलन प्रकट कोर्चे बद्दल् अभिलाषा व्यक्त केल्ले. तत्तण तान्नि माक्का कोर्या प्रजति पेटय्या म्हळ्ळें. अशिश मगेले पुस्तक तुम्गेले मुखारि येत्त आस्स.

सदांय मगले कृति रचनेक प्रोत्साह दिल्लेले आनि हे पुस्तकाक

प्रस्तावना बरैलेले डा॥ ज्योत्स्ना कामत हांका मगले साभार कृतज्ञता. मगले कृतीचे बदल प्रीतिपूर्वक प्रोत्साहना बरैलेले अत्यंत जनप्रिय साहिति आनि काव्य ज्ञानि ज्ञानु आशिशल् तस्लो श्री जयंत काय्किणि हांकाय् सप्रेम धन्यवाद. गुलबर्गा विश्वविद्यालयाचे निवृत्त कुलपति आनि मगलो मेव्णो ज्ञानु आशिशलो डा॥ मंगेश नाडकर्णि, तशीची धर्म प्रचारक, पांडित्यपूर्ण प्रवचनाकार ज्ञानु आशिशलो विद्वान् श्री. वि. राजगोपाल भड्ड हान्नि माक्का भर्लेलो हृदयाचो आशीर्वादु आनि आशयु प्राप्त केल्लेल् खातिर तांकाय् हांव आभार ज्ञानु आस्स.

भावगीतांक भावोद्धाराने म्होण्चि विशिष्ट शक्ति आशिशलि, काव्यांतु खंचोय् अभावु आशिले तरीय् भावाभिव्यक्ति आनि कंठाचे माधुर्याने मगले मस्त कवितेंक जीवु दिल्लेले कन्नड-कोंकणि प्रख्यात गायकि श्रीमति अनुराधा धारेश्वर् धारवाड, हांका हांव आभारि ज्ञानु आस्स.

चंदन वाहिनींतु मगलि धूव डा॥ सौ॥ संपदा प्रकाश मरबळिळ मुखांतर मगले अनेक रचना प्रसार केल्लेले-कर्तऽ आशिले श्रीमति उषा किणि हांक् सर्वाकय् मगलो हृत्पूर्वक धन्यवाद.

कड्डेरिक आनि अत्यंत प्रमुख ज्ञानु... कलाविदु, कलाभिमानी, कलापोषकु आनि सहृदयि कासरगोडु चिन्ना हांका खंचे शब्दाने कृतज्ञता सांका म्होणुऽ कऽळ्ना. हांगेले निमित्तऽचि ही कृति तुमोल् हात्तांतु....

अंतिम ज्ञानु सगळेय् काव्य रसिकांक, भाषाभिमान्यांक मगले धन्यवादु.

तुमेलो

दोनि अक्शता



ದೋನಿ ಅಕ್ಕತ....

ಮಾಕ್ಕಾ ಭಟ್ಟಮಾಮಾಲೊ ಪರಿಚಯು ಚಾಳೇಸ್ ವರ್ಸಾ ಫಾಟಲೊ. ಧಾರವಾಡಚಾನ ವಾರಾಕ್ ಏಕ್ ಪಟ ಪ್ರಸಾರ

ಜಾಂವ್ಣೆ “ಘಾಯಿ-ಘೂಯಿ” ಕೊಂಕಣಿ ಕಾರ್ಯಕ್ರಮಾಕ ಪದ ಜಾಯ್ ಪಡ್ತಾಲ. ತೆನ್ನಾಚಿ ಕವಿ ಕೃಷ್ಣ ಶರ್ಮಾಲೆ ಕವಿತಾ ಸಾಮರ್ಥ್ಯಾಚೆ ಸಂಪರ್ಕ ಘಡಲೆ. ಜಾಯಿಶಿಲ ಭಕ್ತಿಗೀತ, ಭಾವಗೀತ ರಚೋವ್ನು ದಿಂವ್ಣೆ ತಾಂಕಾ ಆಶುಕವಿತ್ವ ಆಶಿಲೆ. ತಾಜಾನ ಪರಸ್ಪರ ಅನುಕೂಲ ಜಾಲ್ಲೆ. ಕವಿತಾ ಬರೋವ್ಣಾಕ ಸ್ಫೂರ್ತಿ ಜಾಯಿ...ಖರೆ. ಜಾಲ್ಯಾರಿ ತಿತ್ಲೆ ಪಾವ್ನಾ. ತಿಕ್ಕಾ ಸುಂದರ ರಾಗ ಝಳವುನ ಬರೇ ಆವಾಘಾಂತ ಮ್ಹಣಚೆ ಅವಶ್ಯ ಜಾಯ್. ತೆನ್ನಾಚ್ ಕವಿತ್ವ ಸಾರ್ಥಕ ಘಾತ್ತಾ. ಆಕಾಶವಾಣಿ ಧಾರವಾಡಚಿ ಕಲಾವಿದೆ ಶ್ರೀಮತಿ ಅನುರಾಧಾ ಧಾರೇಶ್ವರ್ ಹೀಣೆ ಭಟ್ಟಮಾಮಾಲೆ ಕವಿತ್ವಾಕ ಗೇಯರೂಪ (ಗಾಯನ) ಸಮರ್ಥ ರೀತೀನೆ ದಿಲ್ಲೆ. ತೀಣೆ ಮ್ಹಣಚೆ ಪದಾಂಕ ಮಹಾರಾಷ್ಟ್ರ, ಗೋವಾ, ಕೇರಳಚಾನ ಆವಡಿಚೆ ಪತ್ರ ಎಂವ್ಣಾಕ ಸುರುವಾತ್ ಜಾಲ್ಲ. ತೀಣೆ ಕಾರ್ಯಕ್ರಮಾ ನಿಮಿತ್ತಾನ ತೇ ತೇ ರಾಜ್ಯಾಕ ಗೆಲ್ಲೆಲ್ ತೆನ್ನಾ ಕೊಂಕಣಿ ಜನಾನಿ ಪರಪರತ್ ಭಟ್ಟಮಾಮಾಲ ರಚನಾ ಮ್ಹಣೋವ್ನು, ಆಯ್ಕಾನು ಖಾಷ್ ಪಾವ್ಣಿಲ ಖಬರ್ ಅನುರಾಧಾ ಮಾಯಿ ಸಾಂಗೊನು ಉಲ್ಲಾಸ ಪಾವ್ತಾ. ತೆ ಪದಾಂತ ‘ಮಧುರ ಬಾಲ್ಯ ತೂಂ ವಚೂನಾಕ್ಕಾ’ ಮಸ್ತ ಪ್ರಸಿದ್ಧ ಆಸ್ಲ. ಪ್ರತೀ ಏಕ ಮನುಷ್ಯಾಲೆ ಬಾಲ್ಯ ಥೊಡೆ ತರೀ ಮಧುರ ಸ್ಮೃತೀನೆ ಭರಲೆ ಉರತಾತ. ಘಾಲ್ಯಾರ್ ತೆ ವಟ್ಕುಚಿ ಯಾದೇಕ ಎತ್ತನಾ, ಬಾಲ್ಯ ಆನಿ ಯೌವನ ನಿಸ್ಸೋರ್ನು ಖಾಪ ವೇಳು ಗೆಲೊ ಉರ್ತಾ. “ಆಮ್ಕಾನೆ ಸಾಂಗಿಲ್ಯೊ ಕಾಣ್ಯೊ; ಭಾವಂಡಾಲ ಝಗಡೆ; ಬಾಪ್ಚೆನ ದಿಲ್ಲೆಲ್ ಶಿಕ್ಷಾ; ತೇ ಕಾಲಾಕ ಆವಡನಾಶಿಲೆ ಘಟನಾ, ನಂತರಲೆ ದೀಸಾಂತ ಮಧುರ ಜಾವ್ನು ದೆಕ್ಕು ಪಡತಾತ. ಹ್ಲೆಂ ಜನಪ್ರಿಯ ಸತ್ಯ ಬರೈಲೆ ಆನಿ ಮ್ಹಳ್ಳೆಲೆ ಗೊಡಸಾಣಿಚೊ ಅನುಭವು ಕಿತ್ಲೆಕ ವರ್ಸಾನ ಯಾದ ಘಾಲ್ಯಾರ ಮಜ್ಜೆನ್ಲೆ ಮ್ಹಾಲ್ಗಡೆಕ ಬೀ ಫಾಳ್ಣಿ ಕಾಲಾಕ ವ್ಹರ್ನು ರಾಬ್ಬಯ್ತಾ. “ಘೊಂಘೊ ಆಯ್ಲೊ ಘೊಂಘೊ” ಶಿವರಾಮ ಸ್ವಾಮ್ಯಾಂಗಿಲ ಏಕ ಅದ್ಭುತ ರಚನಾ. ಸಂಸಾರಾಂತು ಬುಡುನ್ ಆಶ್ಚಿಲೆ ಜನಾಂಕ ಭಗವಂತಾಲೆ ಅಪ್ರಮೇಯ ಸ್ವರೂಪ ಆನಿ ಪಾರಮಾರ್ಥಿಕ ಸತ್ಯಾಚೆ ಸ್ವರೂಪ ತೇ ಪದ್ಯಾಂತ ಆಸ್ಲ. ತೇ ಪದಾಚೆ

ನಮೂನ್ಯಾರಿ "ಗುಮ್ಮಾ ಆಯ್ಲೊ ಗುಮ್ಮಾ" ಮ್ಹಳ್ಳೇಲ್ ರಚನಾ ಮನೋರಂಜಕ ಆನಿ ಚರ್ಡುವಾಂಕ ಶಿಕೊಂವ್ವಾಕ ಉತ್ತಮ ರಚನಾ ಆಸ್ಸ. "ಬಿಕ್ಕುಣ್ ಆಮ್ಮಿ ಬಿಕ್ಕುಣ್" ಮ್ಹಳ್ಳೇಲ್ ಹಾಸ್ಯ ಕವಿತೇಚೊ ವಿಶೇಷ ಉಲ್ಲೇಖ ಕೊರೊಕೆ ಜಾಯ: "ಮೊಡರ್ನ ಮಂಗಲಾರತಿ" ಏಕ ವಿಡಂಬನೇಚಿ ಕವಿತಾ. ಶಹರೀ ಜೀವನಾಂತು ಸುಖಭೋಗಾಂತು ಬುಡ್ಡೂನ್ ಆಸ್ತಲೆ ದಂಪತಿ ದೆವಾ ಲಾಗಿ ಕಸ್ ಕಸಲೆ ಮಾಗತಾತ್? ಪೈಸೊ ಕರ್ತಲೊ, ಲೊಟ್ರ ಘೆತ್ತಲೊ; ಜೊಳ್ಳೆ ಪೈಸೆ ಉರೋವ್ವಾಕ ಅಸಲ ಬುದ್ಧಿ ಖರ್ಚಯ್ತಲೊ; ಪತಿದೇವ ದೇವಾಲಾಗಿ ಕಸಲೆ ಮಾಗ್ತಾ? ಘರಾಂತ್ ಘೊಳಚಾಕ್ ತಯಾರ ನಾಶಿಲ್ ಬಾಯ್ಲಿ! ವಿಘ್ನೇಶ್ವರಾಕ ನೈವೇದ್ಯಾಕ ಕಸಲೆ ಪದಾರ್ಥ ಕರನಾಶಿ ಫಕ್ತ ನಾರ್ಲೆ ಕೇಳ ಪಂಚ್ಕದಾಯಿ ದವರ್ತಾ, ಜಾಲಾರ್ ದೆವಾಲಾಗಿ ತೀಣಿ ಮಾಗ್ಗೆ ಇತ್ತೆ ಮ್ಹಳ್ಯಾರಿ

ರಾಂದ್ವಾಕ ಕಾಮಾಕ ಭಾಯ್ ಭತ್ತರೀ

ಮೆಂಕಶೀ ಕಸರೀ ತೂ ಕಾಮಾಚಿ ಪೋರೀ

ಇತ್ತೆ ನ್ಹಯೀ, ಖಾಣ ಜಾವಣ ನೀದ ಥೋಡೆ ಆಸ್ತಲೀ, ಕಾಮಾಕ ಸಟ್ ಸಟೀ ಆರೋಗ್ಯಾನ್ ಕುಟ್ ಕುಟೀ ಕಾಮಾ ಪೋರಿ ಜಾಯ್!

ಸಗ್ಗೆ ಪಸದ ಮನೋರಂಜಕ ಜಾವ್ನು ಆಸ್ಸ. "ಋತುಗೀತ" ಪ್ರತೀ ಋತುಂತ ಬದಲ್ಪ ನವ್ ನವೀನ ರೂಪ ಘೆತ್ತಿ ಪೃಕೃತಿ ಮಾತೇಲೆ ನಿತ್ಯ ನೂತನ ಚಿತ್ರ ದಿತ್ತಾ. "ಪಾರಿಜಾತ", "ಆಬೋಲ" ಫುಲ್ಲಾರ ಬರೈಲ ಕವನಾ ಭಾವನೇಕ ಚೇತನ ದಿಂವ್ಚೆ ಗುಂಣ, ಕವೀನೆ ವಳಖಲೆಲೆ ದಾಕೂನ ದಿತ್ತಾತ.

ಭಟ್ ಮಾಮಾಲೆ ಪದ್ಯ ರಚನೇಂತ ಸಂಸ್ಕೃತ ಶಬ್ದಾಚೊ ಪ್ರಯೋಗು ಚೆಡ ಆಸ್ಸ. ಆಮ್ಲೆ ಉದ್ದಾಮ ಕವಿ ದಿ|| ಗೌರೀಶ ಕಾಂಚುಣಿ ಮಾಮಾಲೆ ವೈಶಿಷ್ಟ್ಯಯೀ ಹೇಂಚಿ ಆಸಲೆ. ಸಂಸ್ಕೃತ ಭಾಷೇನ ಅನೇಕ ಭಾಷಾಂಕ ಜನ್ಮ ದಿಲಾ. ತಾಂತು ಜ್ಯೇಷ್ಠ ಪುತ್ರೀ (ಮ್ಹಾಲ್ಗಡ ಧೂವ) ಕೊಂಕಣಿ ಭಾಸ. ತಶ್ಚಿ ಕರುನು ಸಂಸ್ಕೃತ ಶಬ್ದ ಕೊಂಕಣಿ ಕವನ ಋಕೊಂವ್ವಾಕ ಮಸ್ತ ಸಹಾಯ ಕರ್ತಾತ.

ಸನ್ಮಾನ್ಯ ಭಟ್ ಮಾಮ ಹಾನ್ನಿ ಬರಯಲೆ ವೈವಿಧ್ಯಪೂರ್ಣ ಕವನಾ ಏಕತ್ರ ಹಾಡೂನ ಪುಸ್ತಕ ರೂಪಾನೆ ಪ್ರಕಟ ಕರಚಾಕ ಪರಿಶ್ರಮ ಕೆಲ್ಲಿಲೆ ಸಗ್ಗೆ ಅಭಿನಂದನಾಕ ಪಾತ್ರ ಆಸ್ತಲಿ.

ಭಟ್ ಮಾಮಾಕ ಆಯುರಾರೋಗ್ಯ ಆನಿ ನಂತರ ಕಾವ್ಯಶಕ್ತಿ ಮೆಳೊ ಮ್ಹೊಣು ಮನ:ಪೂರ್ವಕ ಆಶಯ ಕರತಾ.

13-03-2013

ಬೆಂಗಳೂರು

ಜ್ಯೋತ್ಸಾ ಕೃಷ್ಣಾನಂದ ಕಾಮತ

ನಿವೃತ್ತ ಆಕಾಶವಾಣಿ ನಿಲಯ ನಿರ್ದೇಶಕಿ



दोनि अवशता

माका भड्डुमामालो परिचयु चाळीस् वर्सा फाटलो. धारवाडचान वाराक एक पटि प्रसार जांव्चे जायि-ज्जुयि कोंकणि कार्यक्रमाक पडद जाय पडतालि. तेन्नाची कवि कृष्ण शर्माले कविता सामर्थ्याचे संपर्क घडले. जायिशिलि भक्तिगीत, भावगीत रचोवु दिंव्चे तांका आशुकवित्व आशिले. ताजान परस्पर अनुकूल जाल्ले. कविता बरोव्चाक स्फूर्ति जायि...खरे. जाल्यारि तिल्ले पाव्ना. तिका सुंदर राग जुळवुन बरे आवाजांत म्हणचे अवश्य जाय. तेन्नाच कवित्व सार्थक जाता. आकाशवाणि धारवाडचि कलाविदे श्रीमति अनुराधा धारेश्वर हीणे भड्डुमामाले कवित्वाक गेयरूप (गायन) समर्थ रीतीने दिल्ले. तीणे म्हणचे पदांक महाराष्ट्र, गोवा, केरळचान आवडीचे पत्र ऐव्चाक सुरुवात जाल्लि. तीणे कार्यक्रमा निमित्तान ते ते राज्याक गेल्लेल् तेन्ना कोंकणि जनानि परपरत भड्डुमामालि रचना म्हणोवु, आय्कूनु खूष पाव्विलि खबर अनुराधा मायि सांगूनु उल्लास पाव्ता. ते पदांत मधुर बाल्य तूं वचूनाका मस्त प्रसिध्द आस्स. प्रती एक मनुष्याले बाल्य थोडे तरी मधुर स्मृतीने भरिले उरतात. जाल्यार ते वडूचि यादेक ऐतना, बाल्य आनि यौवन निस्सोर्नु खूप वेळु गेलो उर्ता. आममाने सांगिल्यो काण्यो; भावंडालि झगडे; बापैन दिल्लील् शिक्ता; ते कालाक आवडनाशिले घटना, नंतरले दीसांत मधुर जावु देकु पडतात. हजे जनप्रिय सत्य बरैले आनि म्हळ्ळेले गोंडसाणिचो अनुभवु कित्लेक वर्सान याद जाल्यार मज्जस्ले म्हाल्गडेक बी फाटले कालाक व्हर्नु राब्बय्ता. घोंघो आय्लो घोंघो शिवराम स्वाम्यांगेलि एक अद्भुत रचना. संसारांतु बुडुन् आशिले जनांक भगवंताले अप्रमेय स्वरूप आनि पारमार्थिक

सत्याचे स्वरूप ते पद्यांत आस्स. ते पदाचे नमून्यारि गुम्मा आय्लो गुम्मा म्हळ्ळेल् रचना मनोरंजक आनि चर्डुवांक शिकोंव्याक उत्तम रचना आस्स. बिक्कुण् आमि बिक्कुण म्हळ्ळेल् हास्य कवितेचो विशेष उल्लेख कोरूकऽ जाय; मोडर्न मंगळारति एक विडंबनेचि कविता.

शहरी जीवनांतु सुखभोगांतु बुड्डुन् आस्तले दंपति देवा लागि कस् कसले मागतात्? पैसो कर्तलो, लोट्टि घेतलो; ज़ोळ्ळे पैसे उरोव्याक असलि बुद्धि खर्चय्तलो; पतिदेव देवालागि कसले मागता? घरांत घोळचाक् तयार नाशिल् बाय्ल! विघ्नेश्वराक नैवेद्याक कसले पदार्थ करनाशि फक्त नार्ल् केळि पंच्कदायि दवर्ता, ज़ाल्यार् देवालागि तीणे मागचे इत्ते म्हळ्यारि

रांदपाक कामाक भाय्र भित्तरी

मेऽळशी कऽरी तू कामाचि पोरी

इत्ले न्हयी, खाण जावण नीद थोऽडे आस्तऽली, कामाक सट् सटी आरोग्यान् कुट् कुटी कामा पोरि जाय!

सगळे पऽद मनोरंजक ज़ाव्नु आस्स. ऋतुगीत प्रती ऋतूंत बदल्चि नव् नवीन रूप घेल्लि पृकृति मातेले नित्य नूतन चित्र दिता. पारिजात, आबोलि फुल्लार बरैलि कवना भावनेक चेतन दिंव्चे गुऽण, कवीने वळखलेले दाकून दितात.

भट् मामाले पद्य रचनेंत संस्कृत शब्दाचो प्रयोगु चऽड आस्स. आमोले उद्दाम कवि दि॥ गौरीश काय्किणि मामाले वैशिष्ट्ययी हेंचि आसले. संस्कृत भाषेन अनेक भाषांक जन्म दिला. तांतु ज्येष्ठ पुत्री (म्हाल्गऽड धूव) कोंकणि भास. तश्शि करुनु संस्कृत शब्ध कोंकणि कवन जुळोंव्याक मस्त सहाय कर्तात.

सन्मान्य भट् माम हान्नि बरयले वैविध्यपूर्ण कवना एकत्र हाडून पुस्तक रूपाने प्रकट करचाक परिश्रम केल्लेले सगळे अभिनंदनाक पात्र आस्सति.

भट् मामाक आयुरारोग्य आनि निरंतर काव्यशक्ति मेळो म्होणु मनःपूर्वक आशय करता.

बेंगळूरु

१३-०३-२०१३

ज्योत्स्ना कृष्णानंद कामत

निवृत्त आकाशवाणि निलय निर्देशिका

ಪರಿವಿಡಿ

1.	ಬಾಲ್ಯಾ ತೂಂ ವಚ್ಚುನಾಕ್ಕಾ	16
१.	बाल्या तूं वच्चूनाक्का	१७
2.	ಚೌತೀಚೊ ದೇವು	18
२.	चौतीचो देवु	१९
3.	ಕರೀ ಶಮನ ಮಮ ತೃಷ್ಣಾ	20
३.	करी शमन मम तृष्णा	२१
4.	ಮಾಧವಾಲೆ ನಿರೀಕ್ಷೆಂತು	22
४.	माधवाले निरीक्षेंतु	२३
5.	ವಿಪ್ರಲಂಬಾ	24
५.	विप्रलंबा	२५
6.	ಮುಗ್ಧ ಗೋಪಿ	26
६.	मुग्ध गोपि	२७
7.	ಪ್ರೀತಿ ಪ್ರೇಮಿಕಾಂಚಿ	28
७.	प्रीति प्रेमिकांचि	२९
8.	ನಿವೇದನಾ	30
८.	निवेदना	३१
9.	ಭಾವನಾ	32
९.	भावना	३३
10.	ದೀ ತುಜ್ಜೀ ಚರಣ ಸೇವಾ	34
१०.	दी तुज्जी चरण सेवा	३५
11.	ಕೃಷ್ಣ ಜನ್ಮ	36
११.	कृष्ण जन्म	३७
12.	ಶಿವ ಮಾನಸ ಪೂಜಾ	38
१२.	शिव मानस पूजा	३९
13.	ಋತುಗೀತ	40
१३.	ऋतुगीत	४१
14.	ಅಶ್ವಿ ಉಬ್ಬಲೀ (ಜನ್ಮಲೀ) ಕವಿತಾ	42
१४.	अश्वि उब्जली (जन्मली) कविता	४३

15.	ಕೋಕಿಲಾ	44
१५.	कोकिला	४५
16.	ದಿವ್ಯ ತಾರಕಾ	46
१६.	दिव्य तारका	४७
17.	ಪಾರಿಜಾತ	48
१७.	पारिजात	४९
18.	ಆಬೋಲಿ	50
१८.	आबोली	५१
19.	ಸಾಂಜ ಜಾಲ್ಲಿ	52
१९.	सांज जाल्लि	५३
20.	ಸಾಂಝು	54
२०.	सांझ	५५
21.	ಪುನವೇಚಿ ರಾತ್ರಿ	56
२१.	पुनवेचि रात्रि	५७
22.	ಏಕತೇಂತು ಅನೇಕತಾ	58
२२.	एकतेंतु अनेकता	५९
23.	ವಿಶಿಷ್ಟ ಹೀ ಕೊಂಕಣಿ	60
२३.	विशिष्ट ही कोंकणि	६१
24.	ಜಯ ಭಾರತ	62
२४.	जय भारत	६२
25.	ಪುಣ್ಯಭೂಮಿ	64
२५.	पुण्यभूमि	६५
26.	ಶೃಧ್ಧಾಂಜಲಿ ಸೈನಿಕಾ	66
२६.	शृध्धांजलि सैनिका	६७
27.	ಅಗಸ್ಟ ಪಂದ್ರಾ	68
२७.	अगस्ट पंद्रा	६९
28.	ಸ್ವಾತಂತ್ರ್ಯಚೊ ಸೂರ್ಯು ಉದೈಲೊ	70
२८.	स्वातंत्र्याचो सूर्यु उदैलो	७१
29.	ಜಯತು ಜಯತು ಕೊಂಕಣಿ	72
२९.	जयतु जयतु कोंकणि	७३

30.	ಲಾಂವ್ಯಾ ಹೊ ಕೊಂಕಣೀಚೊ ದೀವೊ	74
३०.	लांव्या हो कोंकणीचो दीवो	७५
31.	ಅಮೃತ ಸಂಜೀವಿನಿ	76
३१.	अमृत संजीविनि	७७
32.	ದೆವಾ ದೀರೆ ಚಿರ್ತುಪಣ	78
३२.	देवा दीरे चर्तुपण	७९
33.	ಗುಮ್ಮಾ ಆಯ್ಲೊ ಗುಮ್ಮಾ	80
३३.	गुम्मा आय्लो गुम्मा	८१
34.	ಆಮಿ ಕೊಂಕಣಿ	82
३४.	आमि कोंकणि	८३
35.	ಶುಭ ಮಂಗಲ ಲಗ್ನ	84
३५.	शुभ मंगल लग्न	८५
36.	ದೀಪಾವಳಿ	88
३६.	दीपावळि	८९
37.	ಉಜವಾಡಾಚೆ ಪರಬಂ	90
३७.	उज्वाडाचि परब	91
38.	ಯೊ ನವ ಸಂಕ್ರಾಂತಿ	92
३८.	यो नव संक्रांति	९३
39.	ಯೋ ಯುಗಾದಿ	94
३९.	यो युगादि	९५
40.	ನ್ಹವೆ ವರ್ಸಾಕ ಸ್ವಾಗತ	96
४०.	न्हवे वर्साक स्वागत	९७
41.	ಆಶಯ	98
४१.	आशय	९९
42.	ಬಿಕ್ಕುಣ ಆಮಿ ಬಿಕ್ಕುಣ	100
४२.	बिक्कुण आमि बिक्कुण	१०१
43.	ಮೊಡರ್ನ್ ಮಂಗಲಾರತಿ	102
४३.	मोडर्न मंगळारति	१०३
44.	ಮೇಘ ಸಂದೇಶ	106
४४.	मेघ संदेश	१०७



1. बाल्या तूं वच्चूनाक्का

मधुर बाल्य तूं वचुनाक्का
 सोण्णु माक्का वचूनाक्का
 जीवनांतुलि सुख सपनाचि
 गांटी झोंपुनु व्होर्नाक्का ॥१॥

मातेचे ममतामय पालन
 भाव बाप्सुचे प्रेमल पालन
 मैत्रिसुधेचो घेंव्चे घोटु तूं
 मगलो झोंपुनु उड्डोन्नाक्का ॥२॥

आम्माने सांगिल्यो काण्यो आय्कुनु
 भैण्यांलागि झग्गोणु खेळुनु
 रोण्णु हाशिले उगडासाची
 मृदुल पुष्य तूं पिस्सोळ्नाक्का ॥३॥

हटाक बाप्सुने दिल्लेलि शिक्का
 आम्माने केल्लेलि अविरत रक्का
 आज्जो आज्जिगेलि मोग्गाचि भिक्का
 उगडासांक हे उड्डोन्नाक्का ॥४॥



1. ಬಾಲ್ಯ ತೂಂ ವಚ್ಚೊನಾಕ್ಯಾ

ಮಧುರ ಬಾಲ್ಯ ತೂ? ವಚ್ಚೊನಾಕ್ಯಾ
ಸೋಣ್ಣು ಮಾಕ್ಯಾ ವಚೊನಾಕ್ಯಾ
ಜೀವನಾಂತುಲೀ ಸುಖ ಸಪನಾಂಚೀ
ಗಾಂಟಿ ರೊಂಪುನು ವ್ಹೋರ್ನಾಕ್ಯಾ ||೧||

ಮಾತೇಚೆ ಮಮತಾಮಯ ಪಾಲನ
ಭಾವ ಬಾಪ್ಸು?ಚೆ ಪ್ರೇಮಲ ಪಾಲನ
ಮೈತ್ರಿ ಸುಧೇಚೊ ಫಂವ್ಚೆ ಘೋಟು ತೂ?
ಮಗಲೊ ರೊಂಪುನು ಉಡ್ಡೋವ್ಣಾಕ್ಯಾ ||೨||

ಆಮ್ಕಾನೆ ಸಾಂಗಿಲ್ಯೊ ಕಾಣ್ಯೊ ಆಯ್ಕುನು
ಭೈಣ್ಯಾ? ಲಾಗಿ ರುಗ್ಣೊಣು ಖೇಳ್ನು
ರೋಣು ಹಾಶಿಲೆ ಉಗ್ಡಾಸಾಚೆ
ಮ್ಯದುಲ ಪುಷ್ಪ ತೂ? ಪಿಸ್ಸೊಳ್ಳಾಕ್ಯಾ ||೩||

ಹಟಾಕ ಬಾಪ್ಸುನೆ ದಿಲ್ಲೆಲಿ ಶಿಕ್ವಾ
ಆಮ್ಕಾನೆ ಕೆಲ್ಲೆಲಿ ಆವಿರತ ರಕ್ವಾ
ಆಜ್ಜೊ ಆಜ್ಜಿಗೇಲಿ ಮೊಗ್ಗಾಚಿ ಭಿಕ್ವಾ
ಉಗ್ಡಾಸಾಂಕ ಹೆ ಉಡ್ಡೋವ್ಣಾಕ್ಯಾ ||೪||



2. चौतीचो देऽवु

चौतीच्या देव्वा तुक्का
हस्तीचे तोंडवे ?
कान होड्डु दोळे सात्र
वक्रतुंड नाववे ? ॥१॥

एकुदांतु पोट होड
रुपाने तूँ सुंदरु
धन्यु तोऽचि वाहनु तुगलो
चिलि पिलि उंदुरु ॥१॥

तरी तूँ सर्व मान्यु
प्रथम पूजनीयु
विघ्नहरु भक्त जनांचो
देवा तूँचि चिन्मयु ॥२॥

ओंकार मंगळ मूर्ति
श्री गणेश मोरया
सिद्धि बुद्धि विद्या सर्व
तूँ चि आम्का दी दया ॥३॥





2. ಚೌತೀಚೋ ದೇವು

ಚೌತೀಚ್ಯಾ ದೇವ್ವಾ ತುಕ್ಯಾ
ಹಸ್ತೀಚೇ ತೋಂಡವೇ ?
ಕಾನ ಹೋಡ್ಡ ದೋಳೇ ಸಾನ್ನ
ವಕ್ರತುಂಡ ನಾವವೇ ? ||ಪ||

ಏಕುದಾಂತು ಪೋಟ ಹೋಡ
ರುಪಾನೇ ತೂಂ ಸುಂದರು
ಧನ್ಯು ತೋಚಿ ವಾಹನು ತುಗಲೋ
ಚಿಲಿ ಪಿಲಿ ಉಂದುರು ||1||

ತರೀ ತೂಂ ಸರ್ವ ಮಾನ್ಯು
ಪ್ರಥಮ ಪೂಜನೀಯು
ವಿಘ್ನಹರು ಭಕ್ತ ಜನಾಂಚೋ
ದೇವಾ ತೂಂಚಿ ಚಿನ್ಮಯು ||2||

ಓಂಕಾರ ಮಂಗಳ ಮೂರ್ತಿ
ಶ್ರೀ ಗಣೇಶ ಮೋರಯಾ
ಸಿದ್ಧಿ ಬುದ್ಧಿ ವಿದ್ಯಾ ಸರ್ವ
ತೂಂ ಚಿ ಆಮ್ಯಾ ದೀ ದಯಾ ||3||



3. करि शमन मम तृष्णा

कृष्णा कृष्णा करि
शमयि मगलि तृष्णा ॥७॥

हांव विरहिणि तुगली राधिका
तव विरहाने श्रान्त प्रेमिका
करि मनोरथ पूर्ण ॥१॥

श्रुति मुरलीची कोप्पुनु गेल्लि
आशा मेळची सु नु गेल्लि
घाल्लु दिग् बंधन ॥२॥

चित्त चोरु खंय् म्होरु विचार्ता
पंचम स्वरु कोकिला विसर्ता
गोकुल मथुरा प्राणा ॥३॥

श्री गंधाचो तुगेलो परिमळु
घेव्नु आय्लो मलयानीलु
माक्ति तुगले थाव्नु ॥४॥





3. ಕರಿ ಶಮನ ಮಮ ತೃಷ್ಣಾ

ಕೃಷ್ಣಾ ಕೃಷ್ಣಾ ಕರಿ
ಶಮಯಿ ಮಗಲಿ ತೃಷ್ಣಾ ||ಪ||

ಹಾಂವ ವಿರಹಿಣಿ ತುಗಲೀ ರಾಧಿಕಾ
ತವ ವಿರಹಾನೇ ಶ್ರಾಂತ ಪ್ರೇಮಿಕಾ
ಕರಿ ಮನೋರಥ ಪೂರ್ಣ ||1||

ಶ್ರುತಿ ಮುರಲೀಚೇ ಕೋಪ್ಪನು ಗೇಲ್ಲಿ
ಆಶಾ ಮೇಲ್ಚಿ ಸುಟ್ಟುನು ಗೇಲ್ಲಿ
ಫಾಲ್ನು ದಿಗ್ ಬಂಧನ ||2||

ಚಿತ್ತ ಚೋರು ಖಂಯ್ ಮ್ಹೋರು ವಿಚಾರ್ತಾ
ಪಂಚಮ ಸ್ವರು ಕೋಕಿಲಾ ವಿಸರ್ತಾ
ಗೋಕುಲ ಮಥುರಾ ಪ್ರಾಣಾ ||3||

ಶ್ರೀ ಗಂಧಾಚೋ ತುಗೇಲೋ ಪರಿಮಳು
ಘೇವ್ನು ಆಯ್ಲೋ ಮಲಯಾನೇಲು
ಮಾಕ್ಷಿ ತುಗಲೇ ಥಾವ್ನು ||4||



4. माधवाले निरीक्षेंतु

यो रे माधवा प्रिया यादवा

वाट तुज्जि चोव्नु चोव्नु काम सोण्णु बस्लीरे ।

श्यामल घन चोव्नु घनश्याम हांव फस्लीरे ॥१॥

चंद्रु तरी म्हण्ता माक्का प?ळे ती रोहिणि

अशिश तुज्जे वारि ना ती केन्नायि विरहिणि

इत्याक ऐनारे कृष्णा खंयि निप्लारे ॥२॥

माधवा तूं नात्तिलें मिति हें शून्य गोकुल

वनोपवन पशु पक्ति विरहाने व्याकुल

गायचे वास्रं दूद पिंळ्चें सोण्णु आय्कत राळ्ळ्यांति

हे? वसंत वैभवांतु फुल्लें थाइ बाळ्ळ्यांति ॥३॥





4. ಮಾಧವಾಲೇ ನಿರೀಕ್ಷೇಂತು

ಯೋ ರೇ ಮಾಧವಾ ಪ್ರಿಯಾ ಯಾದವಾ
ವಾಟ ತುಜ್ಜಿ ಚೋವ್ನ ಚೋವ್ನ ಕಾಮ ಸೋಣ್ಣ ಬಸ್ತೀರೇ |
ಶ್ಯಾಮಲ ಘನ ಚೋವ್ನ ಘನಶ್ಯಾಮ ಹಾಂವ ಫಸ್ತೀರೇ ||1||

ಚಂದ್ರ ತರೀ ಮ್ಹಣ್ತಾ ಮಾಕ್ಕಾ ಪಳೇ ತೀ ರೋಹಿಣಿ
ಅಶ್ಶಿ ತುಜ್ಜೇ ವಾರಿ ನಾ ತೀ ಕೇನ್ನಾಯಿ ವಿರಹಿಣಿ
ಇತ್ತ್ಯಾಕ ಎನಾರೇ ಕೃಷ್ಣಾ ಖಿಯಿ ನಪ್ಪಾರೇ ||2||

ಮಾಧವಾ ತೂಂ ನಾತ್ತಿಲೇಂ ಮಿತಿ ಹೇಂ ಶೂನ್ಯ ಗೋಕುಲ
ವನೋಪವನ ಪಶು ಪಕ್ಷಿ ವಿರಹಾನೇ ವ್ಯಾಕುಲ
ಗಾಯ್ಬೇ ವಾಸ್ರಂ ದೂದ ಪಿಂವ್ವೇಂ ಸೋಣ್ಣ ಆಯ್ಕತ ರಾಬ್ಲಾಂತಿ
ಹೇ? ವಸಂತ ವೈಭವಾಂತು ಪುಲ್ಲಂ ಥಾಇ ಬಾವ್ಲಾಂತಿ ||3||





5. विप्रलंबा

दर्शनाचे तव आकांक्षेने
उत्कंठित विरहिणि
प्रियकरा हांव तुगलि भामिनि ॥५॥

उदय रवि तो खंयि कमलिनि
फुल्ल विकसित मृदुदल शोभिनि
प्रियकरा सांझ जाल्लि वैरिणि ॥१॥

खंयि आमृतरु खंयि कोकिला?
राजऋतूक कोणे आप्पय्ला?
प्रिया तूँ कश्शिश दूर उर्ला? ॥२॥

वर्ष ऋतूने थंडी भल्यर्था
विरहाने मन ताप्पुनु गेल्ल्याँ
प्रियकरा स्मृति चिग्रूनु फुल्ल्याँ ॥३॥
खंयि दिवसु खंयि ती रात्रि ?
ऋतू? मानां?तु बदल्ची धात्रि
प्रियकरा?! एंव्चे केन्ना खात्रि ॥४॥





5. ವಿಪ್ರಲಂಬಾ

ದರ್ಶನಾಚೇ ತವ ಆಕಾಂಕ್ಷೇನೇ
ಉತ್ಕಂಠಿತ ವಿರಹಿಣಿ
ಪ್ರಿಯಕರಾ ಹಾಂವ ತುಗಲಿ ಭಾಮಿನಿ ||ಪ||

ಉದಯ ರವಿ ತೋ ಖಿಯಿ ಕಮಲಿನ
ಪುಲ್ಲ ವಿಕಸಿತ ಮೃದುದಲ ಶೋಭಿನ
ಪ್ರಿಯಕರಾ ಸಾಂಝು ಜಾಲ್ಲಿ ವೈರಿಣಿ ||1||

ಖಿಯಿ ಆಮೃತರು ಖಿಯಿ ಕೋಕಿಲಾ?
ರಾಜಋತೂಕ ಕೋಣೇ ಆಪ್ಪಯ್ಯಾ?
ಪ್ರಿಯಾ ತೂಂ ಕಶ್ಮಿ ದೂರ ಉರ್ಲಾ? ||2||

ವರ್ಷ ಋತೂನೇ ಥಂಡೀ ಭರ್ಲ್ಯಾ
ವಿರಹಾನೇ ಮನ ತಾಪ್ಪುನು ಗೇಲ್ಲ್ಯಾಂ
ಪ್ರಿಯಕರಾ ಸ್ಮೃತಿ ಚಿಗ್ಗೂನು ಪುಲ್ಲ್ಯಾಂ ||3||
ಖಿಯಿ ದಿವಸು ಖಿಯಿ ತೀ ರಾತ್ರಿ ?
ಋತೂ? ಮಾನಾಂ?ತು ಬದಲ್ಚೀ ಧಾತ್ರಿ
ಪ್ರಿಯಕರಾ?! ಏಂವ್ಚೇ ಕೇನ್ನಾ ಖಾತ್ರಿ ||4||



6. मुग्ध गोपि

सांगातीचि सोऽण्णु वचुगेल्लि?
उर्लया? एकळीची
उद्का खातीर आय्खिलि हांव
यमुना तीरारि ॥१॥

त्तणांतु बुडलो सांजे सूर्यु
भर्ला अंधःकारु !
देह भानु विस्सोर्नु बशिशलि?
आय्कत मुरली स्वऽरु॥२॥

रान की ांचो किर् किर् शब्दु
नीरवतेचि भीति !
घरांतु म्हणतले नावे कांयि
वेळु काळाचि रीती ? ॥३॥

निशाचरांचो भीकर शब्धु
घुग्मांचो आवाजु
पाय मुखारि दवरू दिस्सना
काळोकु आजू-बाजू ॥४॥

दयाघनारे! एव्नु राकरे
अबला मानिनि हांव !
हे पुरुषोत्तम दीननाथा
अनाथ रक्तकु तूव ॥५॥





6. ಮುಗ್ಧ ಗೋಪಿ

ಸಾಂಗಾತೀಚಿ ಸೋಽಣ್ಣು ವಚುಗೇಲ್ಲಿ?
ಉರ್ಲಯಾ? ಏಕೈಚೇ
ಉದ್ಕಾ ಖಾತೀರ ಆಯ್ಕಿಲಿ ಹಾಂವ
ಯಮುನಾ ತೀರಾರಿ ||1||

ಕ್ಷಣಾಂತು ಬುಡ್ಲೋ ಸಾಂಚೇ ಸೂರ್ಯು
ಭರ್ಲಾ ಅಂಧಃಕಾರು !
ದೇಹ ಭಾನು ವಿಸ್ತೋರ್ನು ಬಶ್ಚಿಲಿ?
ಆಯ್ಕತ ಮುರಲೀ ಸ್ವರು||2||

ರಾನ ಕೀಡ್ಯಾಂಚೋ ಕಿರ್ ಕಿರ್ ಶಬ್ದು
ನೀರವತೇಚಿ ಭೀತಿ !
ಘರಾಂತು ಮ್ಹಣ್ತಲೇ ನಾವೇ ಕಾಂಯಿ
“ವೇಳು ಕಾಳಾಚಿ ರೀತೀ ?” ||3||

ನಿಶಾಚರಾಂಚೋ ಭೀಕರ ಶಬ್ದು
ಘುಗ್ಮಾಂಚೋ ಆವಾಜು
ಪಾಯ ಮುಖಾರಿ ದವರೂ ದಿಸ್ಸನಾ
ಕಾಳೋಕು ಆಜೂ-ಬಾಜೂ ||4||

ದಯಾಘನಾರೇ! ಏವ್ನು ರಾಕರೇ
ಅಬಲಾ ಮಾನಿನಿ ಹಾಂವ !
ಹೇ ಪುರುಷೋತ್ತಮ ದೀನನಾಥಾ
ಅನಾಥ ರಕ್ಷಕು ತೂಂವ ||5||





7. प्रीति प्रेमिकांचि

नदर नदर एक जावु
परस्परांचे दोऽळे
अवचनीय मधुर शब्ध
मोकळीने उल्लैले ॥१॥

अनुबंध आशिल्यावारि
तांका जन्म जन्मांचे
प्रथम दर्शनांतु मऽन
बस्ले एकमेकांचे ॥२॥

मंदहासु भोर्नु वऽट
दीवु घेवु संदेशु
मौन गीत हृदय रागु
एक जाल्लो परवशु ॥३॥

जीवनांतु रस निमिषु
होऽची एकु एकु !
प्रीती पारिजात फुल्ले*
गंधु स्वर्ग सुऽख ॥४॥





7. ಪ್ರೀತಿ ಪ್ರೇಮಿಕಾಂಚೆ

ನದರ ನದರ ಏಕ ಜಾವ್ನು
ಪರಸ್ಪರಾಂಚೆ ದೋಷೇ
ಅವಚನೀಯ ಮಧುರ ಶಬ್ದ
ಮೋಕಳೀನೇ ಉಲ್ಲೆಲೇ ||1||

ಅನುಬಂಧ ಆಶಿಲ್ಯಾವಾರಿ
ತಾಂಕಾ ಜನ್ಮ ಜನ್ಮಾಂಚೆ
ಪ್ರಥಮ ದರ್ಶನಾಂತು ಮನ
ಬಸ್ಲೇ ಏಕಮೇಕಾಂಚೆ ||2||

ಮಂದಹಾಸು ಭೋರ್ನು ವಟ
ದೀವ್ನು ಘೇವ್ನು ಸಂದೇಶು
ಮೌನ ಗೀತ ಹೃದಯ ರಾಗು
ಏಕ ಜಾಲ್ಲೋ ಪರವಶು ||3||

ಜೀವನಾಂತು ರಸ ನಿಮಿಷು
ಹೋಂಚೆ ಏಕ್ಕು ಏಕು !
ಪ್ರೀತೀ ಪಾರಿಜಾತ ಪುಲ್ಲೇ*
ಗಂಧು ಸ್ವರ್ಗ ಸುಖ ||4||?



8. निवेदना

दूर थाव्नु आय्लो हांव राब्ला बागलांतु
सोण्णु दोळे माक्का पळे निमिष मात्र तूं ॥१॥

हात रितेँ ज़ाल्यारि इत्तेँ मऽन हेँ भर्लेँऽले
कस्लेँ दीँवूँ कस्लेँ कोऽरूँऽ सगळेंय तुगोले ॥१॥

अन्न पान दिल्लो तूँची दिल्लो कस्लेँ हांव
तुगले घेव्नु तुक्का दित्तां घेँव्चे मगले नाव ॥२॥

मात्येंतु सुगंधु भोर्नु फुल्लें फुल्लैतलो
रुचिर स्निग्ध कोर्नु फऽळें झाडारि पिकैतल ॥३॥

तूँ प्रकाशु त्रिभुवनाक खंचाचि आरती ?
खंयि पाव्ता पूजा मगलि ही घे शरणगति ॥४॥

परिपूर्णु सृष्टिकर्ता स्वीकारि ही अर्ती
तनुमन तव चरणार्पण अन्य शरण नास्ति ॥५॥





7. ನಿವೇದನಾ

ದೂರ ಥಾವ್ನು ಆಯ್ಲೋ ಹಾಂವ ರಾಬ್ಲಾ ಬಾಗ್ಲಾಂತು
ಸೋಣ್ಣು ದೋಳೇ ಮಾಕ್ಕಾ ಪಳೇ ನಿಮಿಷ ಮಾತ್ರ ತೂಂ ||ಪ||

ಹಾತ ರಿತ್ತೇಂ ಜಾಲಾರಿ ಇತ್ತೇಂ ಮಸನ ಹೇಂ ಭರ್ಲೇಸಲೇ
ಕಸ್ಲೇಂ ದೀಂವೂಂ ಕಸ್ಲೇಂ ಕೋಸರೂಂಸ ಸಗೈಂಯ್ ತುಗೇಲೇ ||೧||

ಅನ್ನ ಪಾನ ದಿತ್ತೋ ತೂಂಚೇ ದಿತ್ತೋ ಕಸ್ಲೇಂ ಹಾಂವ
ತುಗಲೇ ಘೆವ್ನು ತುಕ್ಕಾ ದಿತ್ತಾಂ ಘೇಂವ್ಚೇ ಮಗಲೇ ನಾವ ||೨||

ಮಾತ್ಯೆಂತು ಸುಗಂಧು ಭೊರ್ನು ಪುಲ್ಲಂ ಪುಲ್ಟೈತಲೋ
ರುಚಿರ ಸ್ನಿಗ್ಧ ಕೊರ್ನು ಫಸಳಂ ಝಾಡಾರಿ ಪಿಕ್ಕೈತಲ ||೩||

ತೂಂ ಪ್ರಕಾಶು ತ್ರಿಭುವನಾಕ ಖಿಂಚಾಚಿ ಆರತೀ ?
ಖಿಯಿ ಪಾವ್ತಾ ಪೂಜಾ ಮಗಲಿ ಹೀ ಘೇ ಶರಣಗತಿ ||೪||

ಪರಿಪೂರ್ಣ ಸೃಷ್ಟಿಕರ್ತಾ ಸ್ವೀಕಾರಿ ಹೀ ಅರ್ತೀ
ತನುಮನ ತವ ಚರಣಾರ್ಪಣ ಅನ್ಯ ಶರಣ ನಾಸ್ತಿ ||೫|| ?

9. भावना

आशिश तशिश कशिश कोर्नु
इत्याक एन्नु एना?
ओतः प्रोतः ज़ाव्नु एल्ली
स्तोत्रस्विनी भावना ! ॥१॥

नीळे नीळे मळपाँत् पजळे
नक्तत्रांचो मेळु
निप्पून् पळ्ळेले चंद्रमाक
सोद्वून् काड्चो खेळु
चाँदणे ज़ाव्नु यो !
मनाक भुल्लोव्नु यो ॥२॥

एक्का मात्ती एक एन्नु
तीरारि ज़ाल्लीँ भंग
समुद्राचे मनांतुलि
भावना तरंग
अंतरंगाथाव्नु यो !
पोँळे मोती घेव्नु यो ॥३॥

मोग्रे कळ्यानि फुल्लेल् वारी
स्वातीन् मोती पिक्कय्ल् वारी
चकोराक चांदण्यावारि
मनांतु चैत्र फुल्लोव्नु यो
नव नवोन्मेष शालिनि काव्य भावना
नित्य नूतना ॥४॥



9. ಭಾವನಾ

ಆಶ್ಚಿ ತಶ್ಚಿ ಕಶ್ಚಿ ಕೋನುರ್
ಇತ್ಯಾಕ ಏವ್ನಾ ಏನಾ?
ಒತಃ ಪ್ರೋತಃ ಚಾವ್ನಾ ಏತ್ತೀ
ಸ್ತೋತ್ರಸ್ವಿನೀ ಭಾವನಾ ! ||1||

ನೀಳೇ ನೀಳೇ ಮಳ್ಪಾಂತ್ ಪಠಳೇ
ನಕ್ಷತ್ರಾಂಚೋ ಮೇಳು
ನಪ್ಪೂನ್ ಪಳೇಲೇ ಚಂದ್ರಮಾಕ
ಸೋದ್ಧೂನ್ ಕಾಡ್ಜೋ ಖೇಳು
ಚಾಂದಣೇ ಚಾವ್ನಾ ಯೋ !
ಮನಾಕ ಭುಲ್ಲೋವ್ನ್ ಯೋ ||2||

ಏಕ್ಯಾ ಮಾಕ್ಷೀ ಏಕ ಏವ್ನು
ತೀರಾರಿ ಚಾಲ್ಲೀಂ ಭಂಗ
ಸಮುದ್ರಾಚೇ ಮನಾಂತುಲಿ
ಭಾವನಾ ತರಂಗ
ಅಂತರಂಗಾಥಾವ್ನು ಯೋ !
ಪೋಂವೈ ಮೋತೀ ಘೇವ್ನು ಯೋ ||3||

ಮೋಗ್ರೇ ಕಳಂಯಾನಿ ಪುಲ್ಲೇಲ್ ವಾರೀ
ಸ್ವಾತೀನ್ ಮೋತೀ ಪಿಕ್ಕಯ್ಲ್ ವಾರೀ
ಚಕೋರಾಕ ಚಾಂದಣ್ಯಾವಾರಿ
ಮನಾಂತು ಚೈತ್ರ ಪುಲ್ಲೋವ್ನು ಯೋ
ನವ ನವೋನೈಷ ಶಾಲಿನ ಕಾವ್ಯ ಭಾವನಾ
ನಿತ್ಯ ನೂತನಾ ||4||





10. दी तुज्जी चरण सेवा

देवा ? ? देवा ? ?
दी तुगलि चरण सेवा ॥५॥

झाडारि फूल फुल्ला
पूजेक एन्नु पाव्ता
प्रसादु म्होणु घेत्ता
निर्माल्य धन्य ज्ञात्ता ॥१॥

चरणांचे स्पर्ष पाव्नु
उद्दक तीर्थ जात्ता
अप्राप्य भाग्य पाव्ता
पावित्र्य पाव्नु घेत्ता ॥२॥

कर्पूरु पूर्ण जोळ्नु
आत्मार्पण ते* कोर्नु
देऽवांतु लीन ज्ञात्ता
सार्थक्य शीघ्र पाव्ता ॥३॥

रुक्कारि फळ पिक्ता
रुचिर गोऽड ज्ञात्ता
खांन्वाक आम्का मेळ्ता
सार्थक्य रूकु पाव्ता ॥४॥



10. ದೀ ತುಜ್ಜೇ ಚರಣ ಸೇವಾ

ದೇವಾ ? ? ದೇವಾ ? ?
ದೀ ತುಗಲಿ ಚರಣ ಸೇವಾ ||ಪ||

ಝಾಡಾರಿ ಪೂಲ ಪುಲ್ತಾ
ಪೂಜೇಕ ಏವ್ನ ಪಾವ್ತಾ
ಪ್ರಸಾದು ಮ್ಹೋಣು ಘೇತ್ತಾ
ನಿರ್ಮಾಲ್ಯ ಧನ್ಯ ಜಾತ್ತಾ ||1||

ಚರಣಾಂಚೇ ಸ್ಪರ್ಷ ಪಾವ್ನ
ಉದ್ದಾಕ ತೀರ್ಥ ಜಾತ್ತಾ
ಅಪ್ರಾಪ್ಯ ಭಾಗ್ಯ ಪಾವ್ತಾ
ಪಾವಿತ್ರೈ ಪಾವ್ನ ಘೇತ್ತಾ ||2||

ಕರ್ಪೂರು ಪೂರ್ಣ ಜೋಳ್ನ
ಆತ್ಮಾರ್ಪಣ ತೇ* ಕೋರ್ನು
ದೇವಾಂತು ಲೀನ ಜಾತ್ತಾ
ಸಾರ್ಥಕ್ಯ ಶೀಘ್ರ ಪಾವ್ತಾ ||3||

ರುಕ್ಕಾರಿ ಫಳ ಪಿಕ್ತಾ
ರುಚಿರ ಗೋಡ ಜಾತ್ತಾ
ಖಾಂವ್ಜಾಕ ಆಮ್ಕಾ ಮೇಳ್ತಾ
ಸಾರ್ಥಕ್ಯ ರೂಕು ಪಾವ್ತಾ ||4||



11. कृष्ण जन्म

श्रावणांतु झोझो पावसु वीझु आनि गुड गुडु
अर्ध रात्रि काळकाचि तांतु आयलो न्हवो उडवाडु
श्रावणु तो शुभकारणु अष्टमि तिथि इष्ट पूर्ति
रोहिणि नक्शत्र तें शुभद; कृष्णु जन्मलो
कृष्णु जन्मलो आजि कृष्णु जन्माष्टमि ॥१॥

काराग्रह काळिक रात्रि पावसांतू बुडली धात्रि
काराग्रह तेजोमय झाल्ले जग सुखमय
चेर्डाले रक्शणार्थ नंद यशोधा पात्र
मुर्त्येंतु चेर्डा घेवु मात्यारि वासुदेवु
न्हयि दांटुलो (आजि कृष्णु जन्मलो) ॥१॥

यमुनेने वाट दिल्लि शेषाने हेडो धर्लो
आड पावसाक आड पावसाक
यमुनानदि पद चुंबन कोर्नु झाल्लि धन्य धन्य
कृष्णु जन्मु अति पावन लोक त्तोमाक
कृष्णु जन्मलो आजि कृष्णु जन्मलो ॥२॥





11. ಕೃಷ್ಣ ಜನ್ಮ

ಶ್ರಾವಣಾಂತು ರೋರೋ ಪಾವ್ನು ವೀರೈ ಆನ ಗುಡ ಗುಡು
ಅರ್ಧ ರಾತ್ರಿ ಕಾಳ್ಯಾಚಿ ತಾಂತು ಆಯ್ಲೋ ನ್ಹವೊ ಉರ್ಯ್ವಾಡು
ಶ್ರಾವಣು ತೋ ಶುಭಕಾರಣು ಅಷ್ಟಮಿ ತಿಥಿ ಇಷ್ಟ ಪೂರ್ತಿ
ರೋಹಿಣಿ ನಕ್ಷತ್ರ ತೇಂ ಶುಭದ; ಕೃಷ್ಣ ಜನ್ಮಲೋ
ಕೃಷ್ಣ ಜನ್ಮಲೋ ಆಜಿ ಕೃಷ್ಣ ಜನ್ಮಾಷ್ಟಮಿ ||ಪ||

ಕಾರಾಗ್ರಹ ಕಾಳಿ ರಾತ್ರಿ ಪಾವ್ನಾಂತೂ ಬುಡ್ಲಿ ಧಾತ್ರಿ
ಕಾರಾಗ್ರಹ ತೇಜೋಮಯ ರ್ವಾಲ್ಲೇ ಜಗ ಸುಖಮಯ
ಚೇರ್ಡಾಲೇ ರಕ್ತನಾರ್ಥ ನಂದ ಯಶೋಧಾ ಪಾತ್ರ
ಮುಟ್ಟೇಂತು ಚೇರ್ಡಾ ಘೇವ್ನು ಮಾತ್ಯಾರಿ ವಾಸುದೇವು
ನ್ಹಯಿ ದಾಂಟುಲೋ (ಆಜಿ ಕೃಷ್ಣ ಜನ್ಮಲೋ) ||೧||

ಯಮುನೇನೇ ವಾಟ ದಿಲ್ಲಿ ಶೇಷಾನೇ ಹೇಡೋ ಧರ್ಲೋ
ಆಡ ಪಾವ್ನಾಕ ಆಡ ಪಾವ್ನಾಕ
ಯಮುನಾನದಿ ಪದ ಚುಂಬನ ಕೋರ್ನು ರ್ವಾಲ್ಲಿ ಧನ್ಯ ಧನ್ಯ
ಕೃಷ್ಣ ಜನ್ಮ ಅತಿ ಪಾವನ ಲೋಕ ಕ್ಷೇಮಾಕ
ಕೃಷ್ಣ ಜನ್ಮಲೋ ಆಜಿ ಕೃಷ್ಣ ಜನ್ಮಲೋ ||೨||



12. शिवमानस पूजा

भाव मुग्ध ही मानस पूजा स्वीकार्नु घेंव्का
पशुपते दया तूवे कोर्का ॥५॥

कल्पनेने केल्याँ रत्नासन हृदयांतु बोस्का
हिम गंगेचे शुद्ध सलिल हें न्हांव्याक घेंव्का ।
दिव्यांबर हीँ सुंदर वस्त्रँ घेंव्का निस्सूक
कस्तूरीने मिश्रित चंदन गंध लेपनाक ॥१॥

बिल्वपत्र झायि चांप्याचि फुल्लँ माळ्नु घेंव्का
धूप परमळि नैवेद्यारति उवाळ्ता तुक्का ।
भांग्राचे हेँ आय्दानांतु तूप दुद्दा खीरी
पंचभक्त्य व्यंजन घे धंयि साकर् आनि केळिँ ॥२॥

थंड पानक घेंव्का पिंन्वाक रुचिर स्वच्च सलील
नागवल्लि कर्पूरु फूगि फल सुगंधमय तांबूल ।
भक्तीची ही मंगळारती भवानि प्रिय शंकरा
वांकडी तिंकडी घे ही सेवा पाव क्तमासागरा ॥३॥

छत्री आय्णो कांडीँ हेँ घे राजोपचार संगीत
नृत्य नमन साष्टांग मनांतु कर्ता स्तुति संप्रीत ।
आत्मु तूचि ही बुद्धि पार्वती सहचरु मगलो प्राणु
देहचि मंदिर पूजा तुगली विषय भोग रचना ॥४॥





12. ಶಿವಮಾನಸ ಪೂಜಾ

ಭಾವ ಮುಗ್ಧ ಹೀ ಮಾನಸ ಪೂಜಾ ಸ್ವೀಕಾರ್ನು ಘೇಂವ್ಯಾ
ಪಶುಪತೇ ದಯಾ ತೂಂವೇ ಕೋರ್ಕಾ ||ಪ||

ಕಲ್ಪನೇ ಕೇಲ್ಯಾಂ ರತ್ನಾಸನ ಹೃದಯಾಂತು ಬೋಸ್ವಾ
ಹಿಮ ಗಂಗೇಚೇ ಶುದ್ಧ ಸಲಿಲ ಹೇಂ ನ್ಹಾಂವ್ಯಾಕ ಘೇಂವ್ಯಾ |
ದಿವ್ಯಾಂಬರ ಹೀಂ ಸುಂದರ ವಸ್ತ್ರಂ ಘೇಂವ್ಯಾ ನಿಸ್ಸೂಕ
ಕಸ್ತೂರಿನೇ ಮಿಶ್ರಿತ ಚಂದನ ಗಂಧ ಲೇಪನಾಕ ||||

ಬಿಲ್ವಪತ್ರ ರುಾಯಿ ಚಾಂಪ್ಯಾಚಿ ಪುಲ್ಲಂ ಮಾಳ್ನು ಘೇಂವ್ಯಾ
ಧೂಪ ಪರಮಳಿ ನೈವೇದ್ಯಾರತಿ ಉವಾಳ್ತಾ ತುಕ್ಯಾ |
ಭಾಂಗ್ರಾಚೇ ಹೇಂ ಆಯ್ದಾನಾಂತು ತೂಪ ದುದ್ದಾ ಖೀರೀ
ಪಂಚಭಕ್ತ್ಯೈ ವ್ಯಂಜನ ಘೇ ಧಯಿ ಸಾಕರ್ ಆನಿ ಕೇಳಿಂ ||2||

ಥಂಡ ಪಾನಕ ಘೇಂವ್ಯಾ ಪಿಂವ್ಯಾಕ ರುಚಿರ ಸ್ವಚ್ಚ ಸಲೀಲ
ನಾಗವಲ್ಲಿ ಕರ್ಪೂರು ಪೂಗಿ ಫಲ ಸುಗಂಧಮಯ ತಾಂಬೂಲ |
ಭಕ್ತೀಚೇ ಹೀ ಮಂಗಳಾರತೀ ಭವಾನಿ ಪ್ರಿಯ ಶಂಕರಾ
ವಾಂಕ್ಷೀ ತಿಂಕ್ಷೀ ಘೇ ಹೀ ಸೆವಾ ಪಾವ ಕ್ಷಮಾಸಾಗರಾ ||3||

ಭತ್ತೀ ಆಯ್ಣೋ ಕಾಂಡೀ ಹೇಂ ಘೇ ರಾಜೋಪಚಾರ ಸಂಗೀತ
ನೃತ್ಯ ನಮನ ಸಾಷ್ಟಾಂಗ ಮನಾಂತು ಕರ್ತಾ ಸ್ತುತಿ ಸಂಪ್ರೀತ |
ಆತ್ಮ ತೂಂಚಿ ಹೀ ಬುದ್ಧಿ ಪಾರ್ವತೀ ಸಹಚರು ಮಗಲೋ ಪ್ರಾಣು
ದೆಹಚಿ ಮಂದಿರ ಪೂಜಾ ತುಗಲೀ ವಿಷಯ ಭೋಗ ರಚನಾ ||4||

13. ऋतुगीत

चैत्र वैशाख वसंत ऋतु
ऋतूंतु ऋतु हो राज ऋतु ॥५॥

फूल फळा*चे समृद्धींतु वसंत वैभवु हो सात्ति
स्वागत करीत राब्लिँ खुशीने शुक पिक सर्वे पत्ति ॥१॥

ज्येष्ठ आशाढ ग्रीष्म ऋतु । वत पावसांचो मिश्र ऋतु
ज्येष्ठ मासु हो अति कष्टु । वत धग्गु दणु मस्तु
मोड भर्लेलो आषाढु वीङ्गु आनि हाय गुडगुडु ॥२॥

श्रावण भाद्रपद वर्ष ऋतु हर्षकारकु थंडि ऋतु
श्रावण शुभ परबांचो कारणु जलधारांचो वर्षु
भाद्रपदु श्री गौरी गणेश आगमनाने अतिहर्षु ॥३॥

आश्वीन कार्तिक शरद ऋतु धन-धान्य समृद्धींतु
शुभ्र निरभ्र आकाशु वत्ताक शुभ्र अवकाशु
आश्वीनांतुली दीपावळि कार्तिक भोर्नु प्रभावळि ॥४॥

मार्गशीर पुष्य हेमंतु रात्रि बिड्गुली दवांतु
फूल पान्नं झाडाचेरीथेंबे दवाचे मोत्यांवारि
उत्तरायण संक्रांति तिळगूळाने धड मैत्रि ॥५॥

माघ फाल्गुण शिशिर ऋतु रोमांचन हाय शिंयांतु
मंगल कार्य करा अमोघु आय्ला मासु शुभ्रमाघु
पळिळँ पान्नं सुक्लेँ वन वन फाल्गुणांतु मन्मथ दहन ॥६॥

ऋतू चक्र घुंत्ता अशशी सुख दुःख एक एक्का मात्ति ॥



13. ಋತುಗೀತ

ಚೈತ್ರ ವೈಶಾಖಿ ವಸಂತ ಋತು
ಋತುಂತು ಋತು ಹೋ ರಾಜ ಋತು ||ಪ||

ಪೂಲ ಫಲಾಚೇ ಸಮೃದ್ಧೀಂತು ವಸಂತ ವೈಭವು ಹೋ ಸಾಕ್ಷಿ
ಸ್ವಾಗತ ಕರೀತ ರಾಜ್ಞಿಂ ಮುಶೀನೇ ಶುಕ ಪಿಕ ಸರ್ವೈ ಪಕ್ಷಿ ||1||

ಜೈಷ್ಠ್ಯ ಆಶಾಢ ಗ್ರೀಷ್ಮ ಋತು | ವತ ಪಾವ್ನಾಂಚೋ ಮಿಶ್ರ ಋತು
ಜೈಷ್ಠ್ಯ ಮಾಸು ಹೋ ಅತಿ ಕಷ್ಟು | ವತ ಧಗ್ನು ದಣು ಮಸ್ತು
ಮೋಡ ಭರ್ಲೇಲೋ ಆಷಾಢು ವೀರ್ಯು ಆನಿ ಹಾಯ ಗುಡಗುಡು ||2||

ಶ್ರಾವಣ ಭಾದ್ರಪದ ವರ್ಷ ಋತು ಹರ್ಷಕಾರಕು ಧಂಡಿ ಋತು
ಶ್ರಾವಣ ಶುಭ ಪರಬಾಂಚೋ ಕಾರಣು ಜಲಧಾರಾಂಚೋ ವರ್ಷು
ಭಾದ್ರಪದು ಶ್ರೀ ಗೌರೀ ಗಣೇಶ ಆಗಮನಾನೇ ಅತಿಹರ್ಷು ||3||

ಆಶ್ವೀನ ಕಾರ್ತೀಕ ಶರದ ಋತು ಧನ-ಧಾನ್ಯ ಸಮೃದ್ಧೀಂತು
ಶುಭ್ಜ ನರಭ್ಜ ಆಕಾಶು ವತ್ತಾಕ ಶುಭ ಅವಕಾಶು
ಆಶ್ವೀನಾಂತುಲೀ ದೀಪಾವಳಿ ಕಾರ್ತೀಕ ಭೋರ್ನು ಪ್ರಭಾವಳಿ ||4||

ಮಾರ್ಗಶೀರ ಪುಷ್ಯ ಹೇಮಂತು ರಾತ್ರಿ ಬಿರ್ಞ್ಜೀ ದವಾಂತು
ಪೂಲ ಪಾನ್ಸಂ ರುಾಡಾಚೇರೀಢೇಂಬೇ ದವಾಚೇ ಮೋತ್ಯಾಂವಾರಿ
ಉತ್ತರಾಯಣ ಸಂಕ್ರಾಂತಿ ತಿಳಗೂಳಾನೇ ಧೃಡ ಮೈತ್ರಿ ||5||

ಮಾಘ ಫಾಲ್ಗುಣ ಶಿಶಿರ ಋತು ರೋಮಾಂಚನ ಹಾಯ ಶಿಂಯಾಂತು
ಮಂಗಲ ಕಾರ್ಯ ಕರಾ ಅಮೋಘು ಆಯ್ಲಾ ಮಾಸು ಶುಭಮಾಘು
ಪಳ್ಳಿಂ ಪಾನ್ಸಂ ಸುಕ್ಲೇಂ ವನ ವನ ಫಾಲ್ಗುಣಾಂತು ಮನ್ಮಥ ದಹನ ||6||

ಋತುೂ ಚಕ್ರ ಘಂವ್ತಾ ಆಶ್ರೀ ಸುಖಿ ದು:ಖಿ ಏಕ ಏಕ್ಯಾ ಮಾಕ್ಷಿ ||



14. अशिश उब्जलि (जन्मली) कविता

रवि किरणांचे चुंबनाने झाडारि कऽळो फुल्लना ।
अशिश उब्जलि कविता, सात स्वरांतुलि संगीता ॥१॥

फुल्लांचो तो ताजा परिमळु वार्याने व्हर्तना
अशिश उब्जलि कविता, सुगंध शीतलता ॥२॥

पुष्प परागाचे प्रेमीने गुंजारव कर्तना
अशिश उब्जलि कविता, मधुपानोन्मत्तता ॥३॥

नीरव रात्रि पूर्ण चंद्रमा एकाकी आस्तना
अशिश उब्जलि कविता, विरही उत्कंठिता ॥४॥

जुळुजुळु निनादु कोर्नु नदीने मंदहासु हास्तना
अशिश उब्जलि कविता, भावनांची सरिता ॥५॥

श्रावणांतुली जलधारानि भुंय्येक बिज्जैतना
अशिश उब्जलि कविता, थंडींतु भोर्नु तृप्तता ॥६॥

समुद्राने भर्तींतु घोषणा तीर भोर्नु कर्तना
अशिश उब्जलि कविता, शंख शिंप्यो विविधता ॥७॥

सगळो दिवसु खर्चुनु सूर्यु समुद्रांतु निप्तना
अशिश उब्जलि कविता, संध्या ती परित्यक्ता ॥८॥

फांतो री (फाल् फाल्यारि) थेंबे दवाचे झाडारि झगमतना
अशिश उब्जलि कविता, स्वातींतुली मुक्ता ॥९॥

दीन दलित जन तान भुक्केने आक्रंदन कर्तना
अशिश उब्जलि कविता, दया हृदय स्फुरिता ॥१०॥





14. ಅಶ್ವಿ ಉಬ್ಬಲಿ (ಜನ್ಮಲೀ) ಕವಿತಾ

ರವಿ ಕಿರಣಾಂಜೇ ಚುಂಬನಾನೇ ಝಾಡಾರಿ ಕಠೋ ಪುಲ್ತನಾ |
ಅಶ್ವಿ ಉಬ್ಬಲಿ ಕವಿತಾ, ಸಾತ ಸ್ವರಾಂತುಲಿ ಸಂಗೀತಾ ||೧||

ಪುಲ್ಲಾಂಜೋ ತೋ ತಾಜಾ ಪರಿಮಳು ವಾರ್ಯಾನೇ ವ್ವರ್ತನಾ
ಅಶ್ವಿ ಉಬ್ಬಲಿ ಕವಿತಾ, ಸುಗಂಧ ಶೀತಲತಾ ||೨||

ಪುಷ್ಪ ಪರಾಗಾಚೇ ಪ್ರೇಮೀನೇ ಗುಂಜಾರವ ಕರ್ತನಾ
ಅಶ್ವಿ ಉಬ್ಬಲಿ ಕವಿತಾ, ಮಧುಪಾನೋನ್ಮತ್ತತಾ ||೩||

ನೀರವ ರಾತ್ರಿ ಪೂರ್ಣ ಚಂದ್ರಮಾ ಏಕಾಕೇ ಆಸ್ತನಾ
ಅಶ್ವಿ ಉಬ್ಬಲಿ ಕವಿತಾ, ವಿರಹೇ ಉತ್ಕಂಠಿತಾ ||೪||

ಜುಳುಜುಳು ನನಾದು ಕೋರ್ನು ನದೀನೇ ಮಂದಹಾಸು ಹಾಸ್ತನಾ
ಅಶ್ವಿ ಉಬ್ಬಲಿ ಕವಿತಾ, ಭಾವನಾಂಜೇ ಸರಿತಾ ||೫||

ಶ್ರಾವಣಾಂತುಲೀ ಜಲಧಾರಾನ ಭುಂಯೇಕ ಬಿಜ್ಜೆತನಾ
ಅಶ್ವಿ ಉಬ್ಬಲಿ ಕವಿತಾ, ಥಂಡೀಂತು ಭೋರ್ನು ತೃಪ್ತತಾ ||೬||

ಸಮುದ್ರಾನೇ ಭರ್ತೀಂತು ಘೋಷಣಾ ತೀರ ಭೋರ್ನು ಕರ್ತನಾ
ಅಶ್ವಿ ಉಬ್ಬಲಿ ಕವಿತಾ, ಶಂಖ ಶಿಂಪ್ರೋ ವಿವಿಧತಾ ||೭||

ಸಗ್ನೋ ದಿವಸು ಖರ್ಚೂನು ಸೂರ್ಯು ಸಮುದ್ರಾಂತು ನಿಪ್ತನಾ
ಅಶ್ವಿ ಉಬ್ಬಲಿ ಕವಿತಾ, ಸಂಧ್ಯಾ ತೀ ಪರಿತ್ಯಕ್ತಾ ||೮||

ಫಾಂತೋಡ್ಯೇರೀ (ಫಾಲ್ ಫಾಲ್ಯಾರಿ) ಥೇಂಬೇ ದವಾಚೇ ಝಾಡಾರಿ ಝುಗ್ಗುನಾ
ಅಶ್ವಿ ಉಬ್ಬಲಿ ಕವಿತಾ, ಸ್ವಾತೀಂತೂಲೀ ಮುಕ್ತಾ ||೯||

ದೀನ ದಲಿತ ಜನ ತಾನ ಭುಕ್ತೇನೇ ಆಕ್ರಂದನ ಕರ್ತನಾ
ಅಶ್ವಿ ಉಬ್ಬಲಿ ಕವಿತಾ, ದಯಾ ಹೃದಯ ಸ್ಫುರಿತಾ ||೧೦||



15. कोकिला

चैत्र ऋतूंतु फूल्लु राब्बिल्या
आंब्या रुक्कारि बैसुनु
म्हण पडद कोगिले ॥५॥

भोर्नु खूशि विस्रय् जगाक दुःख जीवनांतुले
विस्रय् दुःख जीवनांतुले ॥१॥

मोडा कुड्डो उव्त आस्स
आकाशांतु नीळे
सृष्टि सर्व शृंगाराने
हास्त राब्ब्या पडळे ॥२॥

कोणागेलें मनाक शांति
दिंव्याक तूं हें म्हणता?
वैऽरी वैऽरी पात्राँ आड
इत्याक गो तूं निप्ता ॥३॥

बण्णु काळो जाल्यारी ताळो
भांगार् न्हेवे तुऽऽजो
बण्णाक् भूल्लु फस्तल् तस्ले
जऽग तुक्का लाऽजो ॥४॥



15. ಕೋಕಿಲಾ

ಚೈತ್ರ ಋತೂಂತು ಪೂಲ್ನು ರಾಬ್ಬಿಲ್ಯಾ
ಆಂಬ್ಯಾ ರುಕ್ಕಾರಿ ಬೈಸುನು
ಮ್ಹಣ ಪದ ಕೋಗಿಲೇ ||ಪ||

ಭೋರ್ನು ಖೂಶಿ ವಿಸ್ತಯ್ ಜಗಾಕ ದುಃಖ ಜೀವನಾಂತುಲೇ
ವಿಸ್ತಯ್ ದುಃಖ ಜೀವನಾಂತುಲೇ ||1||

ಮೋಡಾ ಕುಡ್ಕೋ ಉಬ್ಬ ಆಸ್ಸ
ಆಕಾಶಾಂತು ನೀಳೇ
ಸೃಷ್ಟಿ ಸರ್ವ ಶೃಂಗಾರಾನೇ
ಹಾಸ್ತ ರಾಬ್ಬಾ ಪ್ಪಳೇ ||2||

ಕೋಣಾಗೇಲೇಂ ಮನಾಕ ಶಾಂತಿ
ದಿಂವ್ಚಾಕ ತೂಂ ಹೇಂ ಮ್ಹಣ್ತಾ?
ವೈಕರೀ ವೈಕರೀ ಪಾನ್ನಾಂ ಆಡ
ಇತ್ಯಾಕ ಗೋ ತೂಂ ನಪ್ಪಾ ||3||

ಬಣ್ಣು ಕಾಳೋ ಚಾಲಾರೀ ತಾಳೋ
ಭಾಂಗಾರ್ ನೈವೇ ತುಚ್ಚೋ
ಬಣ್ಣಾಕ್ ಭೂಲ್ನು ಫಸ್ತಲ್ ತಸ್ಲೇ
ಜಗ ತುಕ್ಕಾ ಲಾಚ್ಚೋ ||4||



16. दिव्य तारका

तूँ नभांतु थाव्नु देव्विलि
दिव्य तारका
तूँवे फूल्लु आय्थिले ताव्वळि
लाज्जिल चंद्रिका ॥१॥

तूँ प्रभात प्रथम किरण
स्पर्षोत्सुक प्रेमिका
सुमन राज्जि तूँ वनांतु
मधुकर आराधिका ॥१॥

तूँ वसंत वैभवाचि
स्तोत्र गायिका
कवि कल्पित हृदयंगम
काव्य कन्निका ॥२॥

कठिण हृदय सुम समान
मृदुलकारिणि
जीवनांतु स्पूर्ति दित्ति
दिव्यगंधिनि ॥३॥

सुमराज्जी रूपश्री
तूंची मेनका
सर्व सौंदर्य साक्ति
तूंचि मल्लिका ॥४॥





16. ದಿವ್ಯ ತಾರಕಾ

ತೂಂ ನಭಾಂತು ಥಾವ್ನು ದೇವ್ವಿಲಿ
ದಿವ್ಯ ತಾರಕಾ
ತೂಂವೇ ಪೂಲ್ನು ಆಯ್ಕಿಲೇ ತಾವ್ವಳಿ
ಲಾಜ್ಜಿ ಚಂದ್ರಿಕಾ ||ಪ||

ತೂಂ ಪ್ರಭಾತ ಪ್ರಥಮ ಕಿರಣ
ಸ್ಪರ್ಷೋತ್ಸುಕ ಪ್ರೇಮಿಕಾ
ಸುಮನ ರಾಜ್ಜಿ ತೂಂ ವನಾಂತು
ಮಧುಕರ ಆರಾಧಿಕಾ ||೧||

ತೂಂ ವಸಂತ ವೈಭವಾಚಿ
ಸ್ತೋತ್ರ ಗಾಯಿಕಾ
ಕವಿ ಕಲ್ಪಿತ ಹೃದಯಂಗಮ
ಕಾವ್ಯ ಕನ್ನಕಾ ||೨||

ಕರಿಣ ಹೃದಯ ಸುಮ ಸಮಾನ
ಮೃದುಲಕಾರಿಣಿ
ಜೀವನಾಂತು ಸ್ತೂರ್ತಿ ದಿತ್ತಿ
ದಿವ್ಯಗಂಧಿನಿ ||೩||

ಸುಮರಾಜ್ಜೀ ರೂಪಶ್ರೀ
ತೂಂಚೀ ಮೇನಕಾ
ಸರ್ವ ಸೌಂದರ್ಯ ಸಾಕ್ಷಿ
ತೂಂಚಿ ಮಲ್ಲಿಕಾ ||೪||



17. पारिजात

पाँच पाक्ळ्यो शुभ्र श्वेतल
देंटु केसरि फूल कोमल
नाव मोहक पारिजातक
परिमळु तरि चिदाकर्षक ॥५॥

वैरी नत्तन्नाने सगळे*
एळु झगमग झांन्वे पैले
शुक्रु मात्र प्रकाशमानु
जांन्वे वारि आय्ले* फूळ्नु ॥१॥

कवि मनांतु भाव मंथन
जाळु एंन्वे काव्य तू*
भो मनोहर मृदुल सुंदर
वर्ण रंजित स्वप्न तू* ॥२॥

पाच्वे पान्ना* मध्ये दिश्वे
कळे मोत्या दाणेशे
देंटु पांळ्यांवारि सुंदर
मन चोर्नु घेंन्वे तशि ॥३॥



17. ಪಾರಿಜಾತ

ಪಾಂಚ ಪಾಕೈಶ್ಯೇ ಶುಭ್ರ ಶ್ವೇತಲ
ದೇಂಟು ಕೇಸರಿ ಪೂಲ ಕೋಮಲ
ನಾವ ಮೊಹಕ ಪಾರಿಜಾತಕ
ಪರಿಮಳು ತರಿ ಚಿದಾಕರ್ಷಕ ||ಪ||

ವೈರೀ ನಕ್ಷಾನ್ತೇ ಸಗಲೇ*
ಏವ್ನು ರುಗಮಗ ರುಾಂವ್ಚೇ ಪೈಲೇ
ಶುಕ್ರು ಮಾತ್ರ ಪ್ರಕಾಶಮಾನು
ಜಾಂವ್ಚೇ ವಾರಿ ಆಯ್ಲೇ* ಪೂಲ್ನು ||1||

ಕವಿ ಮನಾಂತು ಭಾವ ಮಂಥನ
ಜಾವ್ನು ಏಂವ್ಚೇ ಕಾವ್ಯ ತೂ*
ಭೂ ಮನೋಹರ ಮೃದುಲ ಸುಂದರ
ವರ್ಣ ರಂಜಿತ ಸ್ವಪ್ನ ತೂ* ||2||

ಪಾಚ್ಚೇ ಪಾನ್ನಾ* ಮಧ್ಯೇ ದಿಶ್ಚೇ
ಕಲೇ ಮೋತ್ಯಾ ದಾಣೇಶೇ
ದೇಂಟು ಪೋಂವ್ಯಾಂವಾರಿ ಸುಂದರ
ಮನ ಚೋರ್ನು ಘೇಂವ್ಚೇ ತಶಿ ||3||



18. आबोलि

आबोलि ! आबोलि !
आम्का तूंचि राणि म्होणु
फुल्लानि दिल्लि कबूलि ॥५॥

आबोलि ! आबोलि !
कोऽणे तुक्का सझय्ली !
केसरी हळदी रंगाने
कोऽणे तुक्का रंगाय्ले ॥१॥

आबोलि ! आबोलि !
तू* ना तरि पर्मळी
सगळी* तुक्का भूल्लु पळ्ळि*
कस्ली जादु केल्लि? ॥२॥

आबोलि ! आबोलि !
तू*वे फूल्लु आय्यिल् ताव्वळि
हित्तल पूराय् कळकळी
बाकी फुल्ल* बाव्विल् तरी
तू* अश्शीच् उर्तली ॥३॥

आबोलि ! आबोलि !
भारतांतु फुल्लतली
हिंदू क्रिस्त मुसल्मान
सगळ्यांक भुलैतलि ॥४॥

(आबोलि कोंकणी स्मरण संचिका साहित्य सम्मेलन-

18. ಆಬೋಲಿ

ಆಬೋಲಿ ! ಆಬೋಲಿ !
ಆಮ್ನಾ ತೂಂಚಿ ರಾಣಿ ಮ್ಹೋಣು
ಪುಲ್ಲಾನಿ ದಿಲ್ಲಿ ಕಬೂಲಿ ||ಪ||

ಆಬೋಲಿ ! ಆಬೋಲಿ !
ಕೋಂಕಣೇ ತುಕ್ಕಾ ಸರುಂಯ್ಲೀ !
ಕೇಸರೀ ಹಳದೀ ರಂಗಾನೇ
ಕೋಂಕಣೇ ತುಕ್ಕಾ ರಂಗಾಯ್ಲೀ ||1||

ಆಬೋಲಿ ! ಆಬೋಲಿ !
ತೂ* ನಾ ತರಿ ಪರ್ಮಳೀ
ಸಗ್ಗೀ* ತುಕ್ಕಾ ಭೂಲ್ನು ಪಳ್ಳಿ*
ಕಸ್ತೀ ಜಾದು ಕೇಲ್ಲಿ? ||2||

ಆಬೋಲಿ ! ಆಬೋಲಿ !
ತೂ*ವೇ ಪೂಲ್ನು ಆಯ್ಕಿಲ್ ತಾವ್ವಳಿ
ಹಿತ್ತಲ ಪೂರಾಯ್ ಕಳಕಳೀ
ಬಾಕೀ ಪುಲ್ಲ* ಬಾವ್ವಿಲ್ ತರೀ
ತೂ* ಅಶ್ರೀಚ್ ಉರ್ತಲೀ ||3||

ಆಬೋಲಿ ! ಆಬೋಲಿ !
ಭಾರತಾಂತು ಪುಲ್ತಲೀ
ಹಿಂದೂ ಕ್ರಿಸ್ತ ಮುಸಲ್ಮಾನ
ಸಗ್ಗ್ಯಾಂಕ್ ಭುಲೈತಲಿ ||4||

(ಆಬೋಲಿ ಕೋಂಕಣೀ ಸ್ಮರಣ ಸಂಚಿಕಾ ಸಾಹಿತ್ಯ ಸಮ್ಮೇಳನ-1991)

19. सांझ ज़ाल्लि

सांझ ज़ाल्लि ह्या क्तणांतु
दिवसु सगळो खर्चलो ।
पश्चिमेने समुद्रांतु
दिनकराक निप्पय्लो ॥५॥

क्तितिज ते? रंगाने भर्ले?
सिधूराचे सुंदर
मुग्ध संध्या रागु तो
अनुरागु भर्लो सुमधुर ॥१॥

सालु सालु तो पत्त्यांचो पाव्लो
दूर तीरांतुल्या घराक
गाय्यो? वासु सर्व पशु पक्ति
पाव्ली? तांग्-तांगल् घराक ॥२॥

रागु-अनुरागांतु संगम
जाल्लो संध्या दिनकरु
अमल तीऽ चळ्ळी निशेचि
माया जाल्लो भास्करु ॥३॥



19. ಸಾಂಝು ಜಾಲ್ಲಿ

ಸಾಂಝು ಜಾಲ್ಲಿ ಹ್ಯಾ ಕ್ಷಣಾಂತು
ದಿವಸು ಸಗ್ಗೋ ಖರ್ಚಲೋ ।
ಪಶ್ಚಿಮೇನೇ ಸಮುದ್ರಾಂತು
ದಿನಕರಾಕ ನಿಪ್ಪಯ್ಲೋ ॥ಪ॥

ಕ್ಷಿತಿಜ ತೇ? ರಂಗಾನೇ ಭರ್ಲೇ?
ಸಿಧೂರಾಚೇ ಸುಂದರ
ಮುಗ್ಧ ಸಂಧ್ಯಾ ರಾಗು ತೋ
ಅನುರಾಗು ಭರ್ಲೋ ಸುಮಧುರ ॥1॥

ಸಾಲು ಸಾಲು ತೋ ಪಕ್ಷ್ಯಾಂಚೋ ಪಾವ್ಲೋ
ದೂರ ತೀರಾಂತುಲ್ಯಾ ಘರಾಕ
ಗಾಯ್ಲೋ? ವಾಸ್ತು ಸರ್ವ ಪಶು ಪಕ್ಷಿ
ಪಾವ್ಲೋ? ತಾಂಗ್-ತಾಂಗಲ್ ಘರಾಕ ॥2॥

ರಾಗು-ಅನುರಾಗಾಂತು ಸಂಗಮ
ಜಾಲ್ಲೋ ಸಂಧ್ಯಾ ದಿನಕರು
ಅಮಲ ತೀಽ ಚಳ್ಳೀ ನಿಶೇಚಿ
ಮಾಯಾ ಜಾಲ್ಲೋ ಭಾಸ್ಕರು ॥3॥



20. सांझ

कश्श फुल्लि ! कश्श बाव्लि !
क्कणांतु एक सांझ
संसाराचे तापत्रयांतु
जांन्वेनाक्का वांझ ॥५॥

धोन्पार् भोर्नु ताप्पून् ताप्पून्
भांग्रा सारखे दिस्ली !
रंगाची ती ओक्कोळि खेळ्नु
ताम्डे गाल्लान् हास्ली ॥१॥

जात्ता काळोक् वचा गूडांतु
पक्क्यांक् पेटौन् दिल्ल्यो
पळैत् पळैत् पक्किमेंतु
सूर्या सांगात् निप्लि ॥२॥

आम्चे खातिर् नित्य एत्ता
तीचि तीचि सांझ
संसाराचे तापत्रयांतु
जांन्वेनाक्का वांझ ॥३॥





20. “ಸಾಂಝು”

ಕಶ್ಚಿ ಪುಲ್ಲಿ ! ಕಶ್ಚಿ ಬಾವ್ಲಿ !
ಕ್ಷಣಾಂತು ಏಕ ಸಾಂಝು
ಸಂಸಾರಾಚೇ ತಾಪತ್ರಯಾಂತು
ಜ್ಞಾಂವ್ಚೇನಾಕ್ಮಾ ವಾಂಝು ||ಪ||

ಧೋನ್ವಾರ್ ಭೋರ್ನು ತಾಪ್ಪುನ್ ತಾಪ್ಪುನ್
ಭಾಂಗ್ರಾ ಸಾರಖೇ ದಿಸ್ಲೀ !
ರಂಗಾಚೇ ತೀ ಓಕ್ತೋಳಿ ಖೇಳು
ತಾಂವ್ಚೇ ಗಾಲ್ವಾನ್ ಹಾಸ್ಲೀ ||1||

ಜಾತ್ತಾ ಕಾಳೋಕ್ ವಚಾ ಗೂಡಾಂತು
ಪಕ್ವಾಂಕ್ ಪೇಟೊನ್ ದಿಲ್ಲೊಯ್ಲೆ
ಪಳೈತ್ ಪಳೈತ್ ಪಕ್ಷಿಮೇಂತು
ಸೂರ್ಯಾ ಸಾಂಗಾತ್ ನಿಪ್ಪಿ ||2||

ಆಮ್ಚೇ ಖಾತಿರ್ ನಿತ್ಯ ಏತ್ತಾ
ತೀಚಿ ತೀಚಿ ಸಾಂಝು
ಸಂಸಾರಾಚೇ ತಾಪತ್ರಯಾಂತು
ಜ್ಞಾಂವ್ಚೇನಾಕ್ಮಾ ವಾಂಝು ||3|| ?



21. पुनवेचि रात्रि

रात्रि ही पुनवेचि सुंदर
चांदणे पांग्रोवु छादर
सांबैता पृथ्वीक प्रियकरु
मौन गीताने सुमधुर ॥१॥

रजनीगंधा फूलु परिमळ
भोर्नु कर्ता चित्त चंचल
झाड़ झूड़ पारिजातक हास्लि*
श्रंगाराने मादक ॥१॥

सागरांतु तरंग नर्तन
मत्तजल उद्धोष घर्जन
शंख शिंप्यो रंग रंगित
तीर भर्ल्या* शुभ्र सैकत ॥२॥

लक्त नक्तत्रांचो विभ्रमु
चंद्रमाक होडु संभ्रमु
नियाळचाक ते* जलधि दर्पण
मंद पवन तुषार सिंचन ॥३॥

रात्रि ही पुनवेचि शीतल
कर्ता धरणि चित्त चंचल ॥४॥





21. ಪುನವೇಚಿ ರಾತ್ರಿ

ರಾತ್ರಿ ಹೀ ಪುನವೇಚಿ ಸುಂದರ
ಚಾಂದಣೇ ಪಾಂಗ್ರೋವ್ವ ಛಾದರ
ಸಾಂಬೈತಾ ಪೃಥ್ವೀಕ ಪ್ರಿಯಕರು
ಮೌನ ಗೀತಾನೇ ಸುಮಧುರ ||ಪ||

ರಜನೇಗಂಧಾ ಪೂಲ್ನು ಪರಿಮಳ
ಭೋರ್ನು ಕರ್ತಾ ಚಿತ್ತ ಚಂಚಲ
ಝಾಣ ಝಾಣ ಪಾರಿಜಾತಕ ಹಾಸ್ತಿ*
ಶ್ರಂಗಾರಾನೇ ಮಾದಕ ||1||

ಸಾಗರಾಂತು ತರಂಗ ನರ್ತನ
ಮತ್ತಜಲ ಉದ್ಭೂಷ ಘರ್ಜನ
ಶಂಖ ಶಿಂಪೋ ರಂಗ ರಂಗಿತ
ತೀರ ಭರ್ಲ್ಯಾ* ಶುಭ್ರ ಸೈಕತ ||2||

ಲಕ್ಷ ನಕ್ಷತ್ರಾಂಜೋ ವಿಭ್ರಮು
ಚಂದ್ರಮಾಕ ಹೊಡು ಸಂಭ್ರಮು
ನಿಯಾಳ್ಚಾಕ ತೇ* ಜಲಧಿ ದರ್ಪಣ
ಮಂದ ಪವನ ತುಷಾರ ಸಿಂಚನ ||3||

ರಾತ್ರಿ ಹೀ ಪುನವೇಚಿ ಶೀತಲ
ಕರ್ತಾ ಧರಣಿ ಚಿತ್ತ ಚಂಚಲ ||4||





22. एकतेतु अनेकता

भारती बहु भाषिणी
विविध राग तरंगिणि
विश्व शांति प्रदायिनी
ऐक्यतेचि तपस्विनी ॥५॥

एक रुक्का आश्रयांतू
पक्ति बहुविध कूजन
ऐक भाव समन्वयांतू
नित्य नूतन गायन ॥१॥

सत्य शिव सौंदर्यततेची
हीचि मूर्ति सुहासिनि
वेद जननि धर्म दर्शिनि
ही अहिंसा बोधिनि ॥२॥

धन्य सर्वय् विविध भासो
हिज्ज्यांतू?चि जन्मल्यो
आव्सु हिगली दूद पीव्नु
वात्सल्यांतु वाड्डिल्यो ॥३॥

एक सांगाति राक्को आम्का
खांव्या जंव्या सांगाती
शक्ति तेजु पाव्नु आमि
द्वेषु सो । शांतीः
शांतिः शांतिः शांतिः ॥४॥





22. ಏಕತೇಂತು ಅನೇಕತಾ

ಭಾರತೀ ಬಹು ಭಾಷಿಣೀ
ವಿವಿಧ ರಾಗ ತರಂಗಿಣಿ
ವಿಶ್ವ ಶಾಂತಿ ಪ್ರದಾಯಿನೀ
ಐಕ್ಯತೇಚಿ ತಪಸ್ವಿನೀ ||ಪ||

ಏಕ ರುಕ್ಕಾ ಆಶ್ರಯಾಂತೂ
ಪಕ್ಷಿ ಬಹುವಿಧ ಕೂಜನ
ಏಕ ಭಾವ ಸಮನ್ವಯಾಂತೂ
ನಿತ್ಯ ನೂತನ ಗಾಯನ ||1||ಚಿ

ಸತ್ಯ ಶಿವ ಸೌಂದರ್ಯತತೇಚೀ
ಹೀಚಿ ಮೂರ್ತಿ ಸುಹಾಸಿನಿ
ವೇದ ಜನನಿ ಧರ್ಮ ದರ್ಶಿನಿ
ಹೀ ಅಹಿಂಸಾ ಬೋಧಿನಿ ||2||

ಧನ್ಯ ಸರ್ವಯ್ ವಿವಿಧ ಭಾಸೋ
ಹಿಜ್ಜಾಂತೂಚಿ ಜನ್ಮಲೋ
ಆವ್ನು ಹಿಗಲೀ ದೂದ ಪೀವ್ನು
ವಾತ್ಸಲ್ಯಾಂತು ವಾಡ್ಡಿಲೋ ||3||

ಏಕ್ಯ ಸಾಂಗಾತಿ ರಾಕ್ಕೋ ಆಮ್ನಾ
ಖಾಂವ್ಯಾ ಜಂವ್ಯಾ ಸಾಂಗಾತೀ
ಶಕ್ತಿ ತೇಜು ಪಾವ್ನು ಆಮ್ನಿ
ದ್ವೇಷು ಸೋಡ್ಯಾ ಶಾಂತೀಃ
ಶಾಂತಿಃ ಶಾಂತಿಃ ಶಾಂತಿಃ ||4||



23. विशिष्ट ही कोंकणि

कोंकणि बहु रूपिणि विविध राग तरंगिणि
विश्व स्पृति प्रदायिनि सामरस्य तपस्यिनि ॥१॥

एक भारत वृत्त छाया पक्ति बहुविध कूजन
एक भाव समन्वयांतु नित्य नूतन गायन ॥१॥

सर्वभाषा प्रीति कारिणि अन्य जन आकर्षिणि
कन्नडाक एकतेने स्वत प्रतिभा समर्पिणि ॥२॥

मेळ्याँ आम्का नेऽल जल बल कर्नाटक राज्याश्रय
अनन्य अविनाभाव बंधु हो कोंकणि भाग्योदय ॥३॥



23. ವಿಶಿಷ್ಟ ಹೀ ಕೋಂಕಣಿ

ಕೋಂಕಣಿ ಬಹು ರೂಪಿಣಿ ವಿವಿಧ ರಾಗ ತರಂಗಿಣಿ
ವಿಶ್ವ ಸ್ಪೂರ್ತಿ ಪ್ರದಾಯಿನಿ ಸಾಮರಸ್ಯ ತಪಸ್ವಿನಿ ||ಪ||

ಏಕ ಭಾರತ ವ್ಯಕ್ತ ಛಾಯಾ ಪಕ್ಷಿ ಬಹುವಿಧ ಕೂಜನ
ಏಕ ಭಾವ ಸಮನ್ವಯಾಂತು ನಿತ್ಯ ನೂತನ ಗಾಯನ ||೧||

ಸರ್ವಭಾಷಾ ಪ್ರೀತಿ ಕಾರಿಣಿ ಅನ್ಯ ಜನ ಆಕರ್ಷಿಣಿ
ಕನ್ನಡಾಕ ಏಕತೇನೇ ಸ್ವಂತ ಪ್ರತಿಭಾ ಸಮರ್ಪಿಣಿ ||೨||

ಮೇಳ್ಯಾಂ ಆಮ್ನಾ ನೇಲ ಜಲ ಬಲ ಕರ್ನಾಟಕ ರಾಜ್ಯಾಶ್ರಯ
ಅನನ್ಯ ಅವಿನಾಭಾವ ಬಂಧು ಹೋ ಕೋಂಕಣಿ ಭಾಗ್ಯೋದಯ ||೩||



24. जय भारत

जयतु जय जय भारता
विजयी स्थिर स्वातंत्र्यता ॥५॥

देऽवानि अवतारु घेतिलि
पुण्य पावन मेदिनि
तीर्थ जल तें न्हयी बांय्यींतु
सकल जन संजीविनि ॥१॥

युग पुरुष तें साधु मुनिजन
विश्व तोमाक चिंतक
ज्ञान विज्ञानांतु कर्तले
सत्य शांतीचे साधक ॥२॥

वर अहिंसा शांतिधर्मु
सत्य भारत जीवन
जग हिताचे चिंतनेंतु
सामरस्या साधन ॥३॥

धन्यु मान्यु तूं भारता
स्थिर विजयी स्वातंत्र्यता
जयतु जय जय भारता
पाव विश्व सुमान्यता ॥४॥



24. ಜಯ ಭಾರತ

ಜಯತು ಜಯ ಜಯ ಭಾರತಾ
ವಿಜಯೀ ಸ್ಥಿರ ಸ್ವಾತಂತ್ರ್ಯತಾ ||ಪ||

ದೇವಾನೇ ಅವತಾರು ಘೆತ್ತೀಲಿ
ಪುಣ್ಯ ಪಾವನ ಮೇದಿನಿ
ತೀರ್ಥ ಜಲ ತೇ? ನ್ವಯಿ ಬಾಂಯೀಂತು
ಸಕಲ ಜನ ಸಂಜೀವಿನಿ ||1||

ಯುಗ ಪುರುಷ ತೆ? ಸಾಧು ಮುನಜನ
ವಿಶ್ವ ಕ್ಷೇಮಾಕ ಚಿಂತಕ
ಜ್ಞಾನ ವಿಜ್ಞಾನಾಂತು ಕರ್ತಲೆ
ಸತ್ಯ ಶಾಂತೀಚೆ ಸಾಧಕ ||2||

ವರ ಅಹಿಂಸಾ ಶಾಂತಿಧರ್ಮು
ಸತ್ಯ ಭಾರತ ಜೀವನ |
ಜಗ ಹಿತಾಚೆ ಚಿಂತನೇಂತು
ಸಾಮರಸ್ಯಾ ಸಾಧನ ||3||

ಧನ್ಯ ಮಾನ್ಯು ತೂ? ಭಾರತಾ
ಸ್ಥಿರ ವಿಜಯೀ ಸ್ವಾತಂತ್ರ್ಯತಾ
ಜಯತು ಜಯ ಜಯ ಭಾರತಾ
ಪಾವ ವಿಶ್ವ ಸುಮಾನ್ಯತಾ ||4||



25. पुण्य भूमि

ही भू*यि होऽ देशु पुण्यभूमि भारत
शौर्य अहिंसा शांति संस्कृतीचे संकेत ॥१॥

ब्राह्मण ऋषि प्रार्थना सदा कर्ता रक्षण
त्याग बलि दानाने देशु हो महान् ॥२॥

रामकृष्ण आचार्य शंकर महावीर बुद्ध
परमहंस विवेकानंद हांगेले चरण स्पर्शाने जाल्ले* शुद्ध ॥३॥

इतिहासाचे पुट पुटांतु हेऽ देशाचे अभिमानु
मातृभूमि संरक्षणेक कर्ताति योध बलिदान ॥४॥





25. ಪುಣ್ಯಭೂಮಿ

ಹೀ ಭೂಮಿಯಿ ಹೊಸ ದೇಶು ಪುಣ್ಯಭೂಮಿ ಭಾರತ
ಶೌರ್ಯ ಅಹಿಂಸಾ ಶಾಂತಿ ಸಂಸ್ಕೃತೀಚೆ ಸಂಕೇತ ||ಪ||

ಬ್ರಾಹ್ಮಣ ಋಷಿ ಪ್ರಾರ್ಥನಾ ಸದಾ ಕರ್ತಾ ರಕ್ಷಣ
ತ್ಯಾಗ ಬಲೀ ದಾನಾನೆ ದೇಶು ಹೊ ಮಹಾನ್ ||1||

ರಾಮ ಕೃಷ್ಣ ಆಚಾರ್ಯ ಶಂಕರ ಮಹಾವೀರ ಬುಧ್ಧ
ವಿವೇಕಾನಂದ ಹಾಂಗೇಲೆ ಚರಣ ಸ್ಪರ್ಷಾನೆ ಜಾಲ್ಲೆ* ಶುಧ್ಧ ||2||

ಇತಿಹಾಸಾಚೆ ಪುಟ ಪುಟಾಂತು ಹೆಸ ದೇಶಾಚೆ ಅಭಿಮಾನು
ಮಾತೃಭೂಮಿ ಸಂರಕ್ಷಣೇಕ ಕರ್ತಾತಿ ಯೋಧ ಬಲಿದಾನ ||3||



26. शृद्धांजलि सैनिका

शृद्धांजलि तुक्का सैनिका !
ही शृद्धांजलि तुक्का ॥५॥

तूं हुतात्मु तूं खरे महात्मु
अजरामरु तूं तूंचि महांतु
जन्मु तुगेलो सार्थकु ॥१॥

रणांगणांक निरोपु घेत्ता
समाधान सर्वांक सांगतना
मन केल्लें पाषाण ॥२॥

जन्म भूमीचे निज संरक्षण
कोरूक केल्लें तव प्राणार्पणा
तूंचि भारत रत्न ॥३॥

आव्सु बाप्पुसु बायल कुटुंब
पळैत आस्तना तुगेली वाट
सगळ्यांक वज्राघातु ॥४॥

वीर स्वर्गु तो तूंवे पाव्नु
सार्थकु जाल्लो तोवै धन्यु
खरो तूंचि अभिमन्यु ॥५॥





26. ಶೃಧ್ಧಾಂಜಲಿ ಸೈನಿಕಾ

ಶೃಧ್ಧಾಂಜಲಿ ತುಕ್ಕಾ ಸೈನಿಕಾ !
ಹೀ ಶೃಧ್ಧಾಂಜಲಿ ತುಕ್ಕಾ ||ಪ||

ತೂಂ ಹುತಾತ್ಮ ತೂಂ ಖಿರೇ ಮಹಾತ್ಮ
ಅಜರಾಮರು ತೂಂ ತೂಂಚಿ ಮಹಾಂತು
ಜನ್ನು ತುಗೆಲೊ ಸಾರ್ಥಕು ||೧||

ರಣಾಂಗಣಾಂಕ ನಿರೋಪು ಘೆತ್ತಾ
ಸಮಾಧಾನ ಸರ್ವಾಂಕ ಸಾಂಗ್ತನಾ
ಮನ ಕೆಲ್ಲೆ? ಪಾಷಾಣ ||೨||

ಜನ್ಮ ಭೂಮಿಚೆ ನಿಜ ಸಂರಕ್ಷಣ
ಕೊರೂಕ ಕೆಲ್ಲೆ? ತವ ಪ್ರಾಣಾರ್ಪಣ
ತೂಂಚಿ ಭಾರತ ರತ್ನ ||೩||

ಆವ್ನು ಬಾಪ್ಪುಸು ಬಾಯ್ಲು ಕುಟುಂಬ
ಪಳೈತ ಆಸ್ತನಾ ತುಗೆಲೀ ವಾಟ
ಸಗ್ಗ್ಯಾಂಕ ವಜ್ರಾಘಾತು ! ||೪||

ವೀರ ಸ್ವರ್ಗು ತೋ ತೂಂವೆ ಪಾವ್ನು
ಸಾರ್ಥಕು ಜಾಲ್ಲೊ ತೊವೈ ಧನ್ಯ
ಖಿರೋ ತೂಂಚಿ ಅಭಿಮನ್ಯು ||೫||



27. अगस्ट पंद्रा

सुवर्ण क्षणु हो अगस्ट पंद्रा
भारत देशाक !
स्वातंत्र्याची विजयारति ही
आमोले जननीक ॥१॥

तेजस्विनि ही यशस्विनी तशी
विश्व प्रेमि सुस्पष्ट
जन्मभूमि जननि ही दोन्नीय्
स्वर्गा पाशी श्रेष्ठ ॥२॥

गायन नर्तन धर्म दर्शन
शिल्प शास्त्र वैविध्य
संशोधन विज्ञान पराक्रम
योग शांति वैराग्य ॥३॥

प्रत्येकांतु तुक्का तूं सम
क्कात्र तेजु गांभीर्य
सहिष्णुता ही परधर्माची
सर्व मतांक धैर्य ॥४॥



27. ಅಗಸ್ತ್ಯ ಪಂದ್ರಾ

ಸುವರ್ಣ ಕ್ಷಣ ಹೊಸ ಅಗಸ್ತ್ಯ ಪಂದ್ರಾ

ಭಾರತ ದೇಶಾಕ !

ಸ್ವಾತಂತ್ರ್ಯ ಚಿ ವಿಜಯಾರತಿ ಹೀ

ಆಮ್ಗಲೆ ಜನನೀಕ ||೧||

ತೇಜಸ್ವಿನಿ ಹೀ ಯಶಸ್ವಿನೀ ತಶೀ

ವಿಶ್ವ ಪ್ರೇಮಿ ಸುಸ್ವಷ್ಟ

ಜನ್ಮಭೂಮಿ ಜನನಿ ಹೀ? ದೊನ್ನೀಯ್

ಸ್ವರ್ಗ ಪಾಶೀ ಶ್ರೇಷ್ಠ ||೨||

ಗಾಯನ ನರ್ತನ ಧರ್ಮ ದರ್ಶನ

ಶಿಲ್ಪ ಶಾಸ್ತ್ರ ವೈವಿಧ್ಯ

ಸಂಶೋಧನ ವಿಜ್ಞಾನ ಪರಾಕ್ರಮ

ಯೋಗ ಶಾಂತಿ ವೈರಾಗ್ಯ ||೩||

ಪ್ರತ್ಯೇಕಾಂತು ಸುಕ್ಕಾ ತೂ* ಸಮ

ಕ್ಷಾತ್ರ ತೇಜು ಗಾಂಭೀರ್ಯ

ಸಹಿಷ್ಣುತಾ ಹೀ ಪರಧರ್ಮಾಚೇ

ಸರ್ವ ಮತಾಂಕ ಧೈರ್ಯ ||೪||



28. स्वातंत्र्याचो सूर्य उदयलो

शुभोदयु हो शुभोदयु
स्वातंत्र्याचो सूर्य उदयलो
मंगलमय प्रकाशु ॥५॥

पूर्वाद्रि शिखरांतुलि नित्य
किरणांची आरती
वृत्तलतांची पुष्पांजलि ही
नमोस्तु जय भारती ॥१॥

सुप्रभात स्तव विहग संकुल
मधुर स्वरांतु कर्ता
विविध वृत्त तरु समूह तुक्का
फल समर्पण कर्ता ॥२॥

अविरत प्रक्तालन चरणाक
कर्ता अब्दि तरंग
वेद मंत्र उपनिषदांची ती
स्तुति तुगलीची अभंग ॥३॥

दुष्ट शक्तींच्यो आक्रमणाचे
काळकाक् कोर्नु विनाशु
स्वातंत्र्याचो सूर्य उदयलो
मंगलमय प्रकाशु ॥४॥

प्राणांचि पुष्पांजलि तुक्का
रक्ताऽचे तर्पण
दीव्नु घेतिले हें स्वातंत्र्य
शाश्वत ऊरो परिपूर्ण ॥५॥





28. ಸ್ವಾತಂತ್ರ್ಯಚೊ ಸೂರ್ಯ ಉದ್ಯಲೊ”

ಶುಭೋದಯು ಹೊ ಶುಭೋದಯು
ಸ್ವಾತಂತ್ರ್ಯಚೊ ಸೂರ್ಯ ಉದ್ಯಲೊ
ಮಂಗಲಮಯ ಪ್ರಕಾಶು ||ಪ||

ಪೂರ್ವಾದ್ರಿ ಶಿಖರಾಂತುಲಿ ನತ್ಯ
ಕಿರಣಾಂಚೀ ಆರತೀ
ವೃಕ್ಷಲತಾಂಚೀ ಪುಷ್ಪಾಂಜಲಿ ಹೀ
ನಮೋಸ್ತು ಜಯ ಭಾರತೀ ||1||

ಸುಪ್ರಭಾತ ಸ್ತವ ವಿಹಗ ಸಂಕುಲ
ಮಧುರ ಸ್ವರಾಂತು ಕರ್ತಾ
ವಿವಿಧ ವೃಕ್ಷ ತರು ಸಮೂಹು ತುಕ್ಯಾ
ಫಲ ಸಮರ್ಪಣ ಕರ್ತಾ ||2||

ಅವಿರತ ಪ್ರಕ್ಷಾಲನ ಚರಣಾಕ
ಕರ್ತಾ ಅಬ್ಧಿ ತರಂಗ
ವೇದ ಮಂತ್ರ ಉಪನಷದಾಂಚಿ ತೀ
ಸ್ತುತಿ ತುಗಲೀಚಿ ಅಭಂಗ ||3||

ದುಷ್ಪ ಶಕ್ತೀಂಚ್ಯೋ ಆಕ್ರಮಣಾಚೆ
ಕಾಳ್ಕಾಕ್ ಕೋರ್ನು ವಿನಾಶು
ಸ್ವಾತಂತ್ರ್ಯಚೊ ಸೂರ್ಯ ಉದ್ಯಲೊ
ಮಂಗಲ ನಿತ್ಯ ಪ್ರಕಾಶು ||4||

ಪ್ರಾಣಾಂಚಿ ಪುಷ್ಪಾಂಜಲಿ ತುಕ್ಯಾ
ರಕ್ತಾಚೆ ತರ್ಪಣ
ದೀವ್ನು ಘೆತ್ತಿಲೆ ಹೆ ಸ್ವಾತಂತ್ರ್ಯ
ಶಾಶ್ವತ ಊರೊ ಪರಿಪೂರ್ಣ ||5||





29. जयतु जयतु कोंकणि

जय जय हे कोंकणि
मंजुळमय मधुरवाणि
ललित भास कोंकणि
आम्गेली ही मातृवाणि
म्होऽवाचि वाहिनि ॥१॥

सर्व भाषांक एक्की
संस्कृतची जननी
तिगलि मोग्गांतु वाड्डिलि
हिवै चल्ली कोंकणि ॥२॥

आम्का आस्स स्थानमान
इत्या जांक्का पराधीन
कोंकणि ही सत्वपूर्ण
करा सिंह घर्जन ॥३॥

मधुर मधुर कोंकणि
तूं सुधा तरंगिणि
वांग्मय रस वर्षिणि
स्पूर्ति यशोदायिनि ॥४॥





29. ಜಯತು ಜಯತು ಕೊಂಕಣಿ

ಜಯತು ಜಯತು ಕೊಂಕಣಿ
ಜಯ ಜಯ ಹೇ ಕೊಂಕಣಿ
ಮಂಜುಳಮಯ ಮಧುರವಾಣಿ
ಲಲಿತ ಭಾಸ ಕೊಂಕಣಿ
ಆಮ್ಗಲಿ ಹೀ ಮಾತೃವಾಣಿ
ಮ್ಹೊವಾಚೀ ವಾಹಿನಿ ||ಪ||

ಸರ್ವ ಭಾಷಾಂಕ ಎಕ್ಕಿ
ಸಂಸ್ಕೃತಜಿ ಜನನಿ
ತಿಗಲಿ ಮೊಗ್ಗಾಂತು ವಾಡ್ಡಿಲಿ
ಹೀವೈ ಚಲ್ಲಿ ಕೊಂಕಣಿ ||೧||

ಆಮ್ಕಾ ಆಸ್ಸ ಸ್ಥಾನ ಮಾನ
ಇತ್ಯಾ ಚಾಂವ್ಕಾ ಪರಾಧೀನ
ಕೊಂಕಣಿ ಹೀ ಸತ್ವಪೂರ್ಣ
ಕರಾ ಸಿಂಹ ಘರ್ಜನ ||೨||

ಮಧುರ ಮಧುರ ಕೊಂಕಣಿ
ತೂ* ಸುಧಾ ತರಂಗಿಣಿ
ವಾಂಗ್ಮಯ ರಸ ವರ್ಷಿಣಿ
ಸ್ವೂರ್ತಿ ಯಶೋದಾಯಿನಿ ||೩||



30. लांव्या हो कोंकणीचो दीवो

लांव्या हो कोंकणीचो दीवो
आम्मि लांव्या हो कोंकणीचो दीवो
विश्व मंदिरांतु भोरो उड्वाडु न्हवो ॥ प॥

जाति मत समाज भेदु पूराय् विस्सोर्नु
एकमत समान हृदयवंत आम्मि जावु
दीवो एकु आप्पण् जळुनु अनेक दीवे जळैता
कोंकणि ही बाकि भाषांक उज्वाडु दिता
सत्य शांति अहिंसा ही विदेशांक शिकय्ता
सर्व धर्मांक एकि दवोर्नु सहिष्णुता ॥१॥

जगन् मातेक कोंकणि नंदादीवो
मंगलमय ज्ञानाचो नवप्रकाशु दीवो
कोंकणीचे भाषिका*नु एकडे मेळुनु वच्च्याँ
स्नेह प्रीति समानतेचि वाट आम्मि धोर्याँ ॥२॥





30. ಲಾಂವ್ಯಾ ಹೊ ಕೊಂಕಣೀಚೊ ದೀವೊ

ಲಾಂವ್ಯಾ ಹೊ ಕೊಂಕಣೀಚೊ ದೀವೊ
ಆಮ್ಮಿ ಲಾಂವ್ಯಾ ಹೊ ಕೊಂಕಣೀಚೊ ದೀವೊ
ವಿಶ್ವ ಮಂದಿರಾಂತು ಭೊರೊ ಉರ್ಯ್ವಾಡು ನ್ಹವೊ ||ಪ||

ಜಾತಿ ಮತ ಸಮಾಜ ಭೇದು ಪೂರಾಯ್ ವಿಸ್ತೋರ್ನು
ಏಕಮತ ಸಮಾನ ಹೃದಯವಂತ ಆಮ್ಮಿ ಜಾವ್ನು
ದೀವೊ ಏಕು ಆಪ್ಪಣ್ ಜಳ್ನು ಅನೇಕ ದೀವೆ ಜಳ್ಳಿತಾ
ಕೊಂಕಣಿ ಹೀ ಬಾಕಿ ಭಾಷಾಂಕ ಉಜ್ವಾಡು ದಿತ್ತಾ
ಸತ್ಯ ಶಾಂತಿ ಅಹಿಂಸಾ ಹೀ ವಿದೇಶಾಂಕ ಶಿಕಯ್ತಾ
ಸರ್ವ ಧರ್ಮಾಂಕ ಏಕಿ ದವೋರ್ನು ಸಹಿಷ್ಟುತಾ ||1||

ಜಗನ್ ಮಾತೇಕ ಕೊಂಕಣಿ ನಂದಾ ದೀವೊ
ಮಂಗಲಮಯ ಜ್ಞಾನಾಚೊ ನವ ಪ್ರಕಾಶು ದೀವೊ
ಕೊಂಕಣೀಚೆ ಭಾಷಿಕಾ?ನು ಎಕ್ಡೆ ಮೇಳ್ನು ವಚ್ಚ್ಯಾ?
ಸ್ನೇಹ ಪ್ರೀತಿ ಸಮಾನತೇಚಿ ವಾಟ ಆಮ್ಮಿ ಧೂರ್ಯಾ? ||2||



31. अमृत संजीविनि

अति सुमधुर बहु बंधुर
ही अमृतवाणि
करावळीचि संजीविनि
ही आम्ची कोंकणि ॥१॥

गद्य पद्य वाग्द्वयाने
भार्लेल् भांग्रा खऽणि
भारतशिर मुकुटमणि
कोंकणि प्रभा वर्धिनि ॥२॥

कोंकणि जन धन्य धन्य
सर्व क्षेत्रांतु मान्य
नाटक साहित्य कला
नृत्य गायनांतु अनन्य ॥३॥

जननि जन्मभूमि दोत्री
स्वर्गावरून् श्रेष्ठ
सर्वस्व ही आव्हु भास
कोंकणि हें सुस्पष्ट ॥४॥



31. ಅಮೃತ ಸಂಜೀವಿನಿ

ಅತಿ ಸುಮಧುರ ಬಹು ಬಂಧುರ
ಹೀ ಅಮೃತ ವಾಣಿ
ಕರಾವಳಿಚಿ ಸಂಜೀವಿನಿ
ಹೀ ಆಮ್ಬೀ ಕೊಂಕಣಿ ||1||

ಗದ್ಯ ಪದ್ಯ ವಾಂಗ್ಮಯಾನೆ
ಭರ್ಲೆಲ್ ಭಾಂಗ್ರಾ ಖಿಣಿ
ಭಾರತಶಿರ ಮುಕುಟ ಮಣಿ
ಕೊಂಕಣಿ ಪ್ರಭಾ ವರ್ಧಿನಿ ||2||

ಕೊಂಕಣಿ ಜನ ಧನ್ಯ ಧನ್ಯ
ಸರ್ವ ಕ್ಷೇತ್ರಾಂತು ಮಾನ್ಯ
ನಾಟಕ ಸಾಹಿತ್ಯ ಕಲಾ
ನೃತ್ಯ ಗಾಯನಾಂತು ಅನನ್ಯ ||3||

ಜನನಿ ಜನ್ಮಭೂಮಿ ದೊನ್ನಿ
ಸ್ವರ್ಗಾವರೂನ್ ಶ್ರೇಷ್ಠ
ಸರ್ವಸ್ವ ಹೀ ಆವ್ನ ಭಾಸ
ಕೊಂಕಣಿ ಹೇ? ಸುಸ್ವಷ್ಟ ||4||



32. देवा दीरे चेडुपण

देवा दीरे चेडुपण मुय्ये तोंडांत साक्रे कण ॥ प्॥

भाव मुग्ध चेडुपण घरांतुल्यांक मोगु मोग्गण
आय्लें यौवन आकर्षण संसारांतु निमग्न ॥१॥

आस्ता आस्ता म्हांतारपण दुःखाक केल्ले आवाहन
शीक संकट वळवळपण भोग्गत भोग्गत आय्लें मरण॥२॥

देवा दीरे चेडुपण फुल्लां सार्खें मुग्धपण
हासो तोंडारि निर्वचन सगळ्यांचेरि आप्लेपण ॥३॥





32. ದೆವಾ ದೀರೆ ಚೆರ್ಡುಪಣ

ದೆವಾ ದೀರೆ ಚೆರ್ಡುಪಣ ಮುಯ್ಯೇ ತೊಂಡಾಂತ್ ಸಾಕ್ರೇ ಕ-ಣ ||ಪ||

ಭಾವ ಮುಗ್ಧ ಚೆರ್ಡುಪಣ ಘರಾಂತುಲ್ಯಾಂಕ ಮೋಗು ಮೋಗ್ಗಣ
ಆಯ್ಲೆ? ಯೌವನ ಆಕರ್ಷಣ ಸಂಸಾರಾಂತು ನಮಗ್ನ ||1||

ಆಸ್ತಾ ಆಸ್ತಾ ಮ್ಹಾಂತಾಪರ್ಣ ದು:ಖಾಂಕ್ ಕೆಲ್ಲೆ ಆವಾಹನ
ಶೀಕ ಸಂಕಟ ವಳ್ ವಳ್ ಪಣ ಭೊಗ್ಗತ್ ಭೊಗ್ಗತ್ ಆಯ್ಲೆ* ಮರಣ ||2||

ದೆವಾ ದೀರೆ ಚೆರ್ಡುಪಣ ಪುಲ್ಲಾ? ಸಾರಖೆ ಮುಗ್ಧಪಣ
ಹಾಸೊ ತೊಂಡಾರಿ ನಿರ್ವಂಚನ ಸಗ್ಳ್ಯಾಂಚೇರಿ ಆಪ್ಲೆ?ಪಣ ||3||



33. गुम्मा आय्लो गुम्मा

गुम्मा आय्लो गुम्मा
भय्य दिस्तगो आम्मा
हूँ हूँ कोनु आवाज् केल्यारि
आय्कूनु कोऽण् भीना? ॥१॥

व्हाँव् भऽरी मीशे, गोणी चिल्ला कीशे
हात्तात् एक् दोण्णो घेनु
भिस्टांन्चे ताक्का पिशशँ ॥२॥

मात्तँ करडा बेऽण, दोऽळे तप्पिले भाऽण
केन्ना एत्ता? केन्ना वत्ता?
हो कोऽण् नेऽण ? ॥३॥

गुम्मा आय्लगो गुम्मा आस्स तरी डुम्मा
आन्नु भित्ता, आऽऽजोय् भित्ता
भय्य दिस्तगो आम्मा ॥४॥

(बृह्मीभूत स्वाम्यांगेले घोँघो आय्लो घोँघो गीताचि स्पूर्ति)





33. ಗುಮ್ಮಾ ಆಯ್ಲೊ ಗುಮ್ಮಾ

ಗುಮ್ಮಾ ಆಯ್ಲೊ ಗುಮ್ಮಾ
ಭಯ್ಯ ದಿಸ್ತಗೊ ಆಮ್ಮಾ
ಹೂ* ಹೂ* ಕೋರ್ನು ಆವಾಜ್ ಕೆಲ್ಯಾರಿ
ಆಯ್ಲೊನು ಕೊಣ ಭೀನಾ ||1||

ವ್ಹಾಂವ್ ಭಕರಿ ಮೀಶೆ ಗೋಣಿ ಚಿಲ್ಲಾ ಕೀಶೆ
ಹಾತ್ತಾಂತು ಏಕ ದೊಣ್ಣೊ ಘೇವ್ನು
ಭಿಸ್ತಾಂವ್ಚೆ ತಾಕ್ಕಾ ಪಿಶ್ಯೆ* ||2||

ಮಾತ್ತೆ* ಕರ್ಡಾ ಬೆಣ ದೋಕಳೆ ತಾಪ್ಪಿಲೆ ಭಾಣ
ಕೆನ್ನಾ ಎತ್ತಾ? ಕೆನ್ನಾ ವತ್ತಾ?
ಹೊ ಕೊಣ ನೆಣ ||3||

ಗುಮ್ಮಾ ಆಯ್ಲೊ ಗುಮ್ಮಾ ಆಸ್ಸ ತರೀ ಡುಮ್ಮಾ
ಆನು ಭಿತ್ತಾ ಆಜ್ಜೊ ಭಿತ್ತಾ!
ಭಯ್ಯ ದಿಸ್ತಗೊ ಆಮ್ಮಾ ||4||

(ಬೃಹೀಭೂತ ಸ್ವಾಮ್ಯಾಂಗಲೆ ಘೊಂಘೊ ಆಯ್ಲೊ ಘೊಂಘೊ ಗೀತಾಚಿ ಸ್ಪೂರ್ತಿ)



34. आम्मि कोंकणि

तनु कोंकणि मन कोंकणि जीवन हेँ कोंकणि
सदाचार संप्रदाय संस्कृति ही कोंकणि ॥५॥

देश भक्ति मातृ भक्ति भाषेची अभिव्यक्ति
आम्मि शक्ति आम्मि युक्ति विशिष्ट ही कोंकणि ॥१॥

मधुर भास मधु वाहिनि इतरे जन सम्मोहिनि
धमनि धमनि कोंकणि धुनि हीचि आम्का संजीविनि ॥२॥

हृत् शाल बुद्धि कुशल सुस्वभावु बहु प्रेमळ
ना आम्का भाव भेदु ना प्रत्येकता विवादु ॥३॥

चतुर्मठाचे सारस्वत केथोलिक् आनि नवाय्त
सर्वाक एकत्रित कोर्चि भास कोंकणि ॥४॥





34. ಆಮ್ಮಿ ಕೊಂಕಣಿ

ತನು ಕೊಂಕಣಿ ಮನ ಕೊಂಕಣಿ ಜೀವನ ಹೆ* ಕೊಂಕಣಿ
ಸದಾಚಾರ ಸಂಪ್ರದಾಯ ಸಂಸ್ಕೃತಿಹೀ ಕೊಂಕಣಿ ||ಪ||

ದೇಶ ಭಕ್ತಿ ಮಾತೃ ಭಕ್ತಿ ಭಾಷೇಚೇ ಅಭಿವ್ಯಕ್ತಿ
ಆಮ್ಮಿ ಶಕ್ತಿ ಆಮ್ಮಿ ಯುಕ್ತಿ ವಿಶಿಷ್ಟ ಹೀ ಕೊಂಕಣಿ ||1||

ಮಧುರ ಭಾಸ ಮಧುವಾಹಿನಿ ಇತರೇ ಜನ ಸಮ್ಮೋಹಿನಿ
ಧಮನ ಧಮನ ಕೊಂಕಣಿ ಧುನಿ ಹೀಚಿ ಆಮ್ಮಾ ಸಂಜೀವಿನಿ ||2||

ಹೃತ್ ವಿಶಾಲ ಬುದ್ಧಿ ಕುಶಲ ಸುಸ್ವಭಾವು ಬಹು ಪ್ರೇಮಳ
ನಾ ಆಮ್ಮಾ ಭಾವ ಭೇದು ನಾ ಪ್ರತ್ಯೇಕತಾ ವಿವಾದು ||3||

ಚತುರ್ಮತಾಚೆ ಸಾರಸ್ವತ ಕೆಥೊಲಿಕ್ ಆನೀ ನವಾಯ್ತು
ಸರ್ವಾಂಕ ಏಕತ್ರಿತ ಕೊರ್ಚಿ ಭಾಸ ಕೊಂಕಣಿ ||4||





35. शुभ मंगल लग्न

आजि शुभ मंगल लग्न दोनि जीवांचे संलग्न ॥५॥

अंतःपाटु निस्सोर्नु गेल्लो मंगल मुहूर्तु आय्लो
परस्परांचे निरीक्षणौतु अक्तत प्रेमु फुल्लो ॥१॥

मांगल्याचे काळ्यो मऽण्यो भांग्राने गांतिल्यो
अयपणाक साक्ती जाव्नु गळ्यांतुल्यो झगमगल्यो ॥२॥

सौभाग्याचे लक्षणजाव्नु हळदि कुंकुम तीळो
पोळ्यांची ती काशीताळि दिस्ता भोर्नु गऽळो ॥३॥

मात्यांतु भोर्नु हास्ता फूल खुशीने तुगले होक्ले
अशीचि ऊऽरो शंबरि वर्सँ केऽसँ तरी ते पिक्ले ॥४॥

सूत्र वेष्टन मायापाशु स्थिर बंधन हेँ तुम्का
संसारांतु परस्परांनि हात्तांत हातु दिक्का ॥५॥

मातृत्वाचि ममता धारा वत्तूनु दिल्या पोर
पितृत्वाचे वात्सल्याने दोन्नीय हात्तानि धर्ल्या ॥६॥

सप्तपदीचिँ सात पाउलँ चिर शाश्वत सख्य
पुरुषार्थ चारि बायले शिवाय ना सांगले अग्नि साक्त्य ॥७॥





35. ಶುಭ ಮಂಗಲ ಲಗ್ನ

ಆಜಿ ಶುಭ ಮಂಗಲ ಲಗ್ನ ದೋನ ಜೀವಾಂಚೆ ಸಂಲಗ್ನ ||ಪ||

ಅಂತಃಪಾಟು ನಿಸ್ಸೋರ್ನು ಗೆಲ್ಲೊ ಮಂಗಲ ಮುಹೂರ್ತು ಆಯ್ಲೊ !
ಪರಸ್ಪರಾಂಚೆ ನಿರೀಕ್ಷಣೇಂತು ಅಕ್ಷತ ಪ್ರೇಮು ಫುಲ್ಲೊ ||1||

ಮಾಂಗಲ್ಯಾಚೆ ಕಾಳ್ಯೊ ಮಣ್ಯೊ ಭಾಂಗ್ರಾನೆ ಗಾಂತಿಲ್ಯೊ
ಅಯಪಣಾಕ ಸಾಕ್ಷಿ ಙ್ಹಾವ್ನು ಗಳ್ಯಾಂತು ತ್ಯೋ ಝಗಮಗ್ಲೊ ||2||

ಸೌಭಾಗ್ಯಾಚೆ ಲಕ್ಷಣ ಙ್ಹಾವ್ನು ಹಳದಿ ಕುಂಕುಮ ತೀಳೊ
ಪೊವ್ಯಾಂಚೆ ತೀ ಕಾಶೀತಾಳಿ ದಿಸ್ತಾ ಭೋರ್ನು ಗಳೊ ||3||

ಮಾತ್ಯಾಂತು ಭೋರ್ನು ಹಾಸ್ತಾ ಪೂಲ ಖುಶೀನೆ ತುಗಲೆ ಹೊಕ್ಲೆ!
ಅಶೀಚೆ ಊರೋ ಶಂಬರಿ ವರ್ಷ? ಕೆಸ ತರೀ ತೆ ಪಿಕ್ಲೆ ! ||4||

ಸೂತ್ರ ವೇಷ್ಣನ ಮಾಯಾಪಾಶು ಸ್ಥಿರ ಬಂಧನ ಹೆ? ತುಮ್ಮಾ
ಸಂಸಾರಾಂತು ಪರಸ್ಪರಾಂನಿ ಹಾತ್ತಾಂತ್ ಹಾತು ದಿಂವ್ಕಾ ||5||

ಮಾತೃತ್ವಾಚೆ ಮಮತಾ ಧಾರಾ ವತ್ಸೂನು ದಿಲ್ಯಾ ಪೊಸರಾ
ಪಿತೃತ್ವಾಚೆ ವಾತ್ಸಲ್ಯಾನೆ ದೊನ್ನೀಯ್ ಹಾತ್ತಾನೆ ಧರ್ಲ್ಯಾ ||6||

ಸಪ್ತಪದೀಚೆ? ಸಾತ ಪಾವೂಲ? ಚಿರ ಶಾಶ್ವತ ಸಖ್ಯೆ !
ಪುರುಷಾರ್ಥ ಚಾರಿ ಬಾಯ್ಲೆ ಶಿವಾಯ್ ನಾ ಸಾಂಗ್ಲೆ ಅಗ್ನಿ ಸಾಕ್ಷ್ಯೆ || 7||



गळ्यांतूली फुल्लाचि माळा अन्योन्यांची प्रीति
दोळ्यांतुलि ती परस्परांचि एकि ज़ाल्ली ज्योति ॥८॥

पति तोऽ सहचरु; आव्सु बाप्पुसु तुक्का मावु मायि
जाव भाव्यांक नणद देऽरांक भक्ति प्रीतीने चोऽइ ॥ ९॥

कुळार्चो व्यामोहु विस्सोर्नु सोण्णु, दोळ्यां उद्दाक तडोवु धोर्नु
घरांतु सर्वांक ज़ाई ज़ावु कुळर्चे नाव उज्वाडु कोर्नु
खुशीने ऊरगो पोरा, वऽच् मा बाम्णा घारा ॥१०॥

पदो पदी तूं उगडास् ज़ात्ली; आव्सु तरी तळमळत उर्तली
वाट भावु भैणी पळैतलीं पति सांगाती सुखीची म्होणु
बाळा तीं समाधान पावलिं ॥ ११॥

कुलवर्धिनि तूं कुटुंबिनी तूं गृहलक्ष्मी तूं चल्ये
दोत्रीय घरांक सुवर्ण संकवु तूं सद्गुणी गो होक्ले
वऽच् मा बाम्णा घारा सुखाने ऊर्गो पोरा ॥ १२॥

पळ् पळैत तूं माक्ति माक्ती वचूनाक्का मा भोर्नु जलाक्ती
खंयी थायि हेँ कुळार आम्का पति गृहांतु स्त्री मर्यादा
मे लक्ष्मण रेखा ॥ १३॥

पूशि पूशि मा दोळ्यां उद्दाक खुशीने वऽचतूं सांगाताक
सहधर्मिणि ते पतिराय्याक सुख दुःखाक सऽम्ज एक
वऽच् मा बाम्णा घारा खरें सुख थंय पोरा ॥ १४॥





ಗಲ್ಯಾಂತೂಲಿ ಪುಲ್ಲಾಚಿ ಮಾಳಾ ಅನ್ಯೋನ್ಯಾಚೀ ಪ್ರೀತಿ
ದೊಳ್ಯಾಂತುಲೀ ತೀ ಪರಸ್ಪರಾಂಚಿ ಏಕೀ ಜ್ಞಾಲ್ಲಿ ಜ್ಯೋತಿ ||8||

ಪತಿ ತೊ ಸಹಚರು ; ಆವ್ನು ಬಾಪ್ಪುಸು ತುಕ್ಕಾ ಮಾವು ಮಾಯಿ
ಜ್ಞಾವ ಭಾವ್ಯಾಂಕ ನಣದ ದೆಸರಾಂಕ ಭಕ್ತೀ ಪ್ರೀತಿನೆ ಚೋಯಿ ||9||

ಕುಳಾಚೊ ವ್ಯಾಮೊಹು ವಿಸ್ತೋರ್ನು ಸೋಣ್ಣು ದೊಳ್ಯಾಂ ಉದ್ದಾಕ ತಡೋವ್ನು ಧೋರ್ನು
ಘರಾಂತು ಸರ್ವಾಂಕ ರ್ಪಾಯಿ ಜಾವ್ನು ಕುಳಾಚೆ ನಾವ ಉರ್ಬ್ಬಾಡು ಕೋರ್ನು
ಮಿಶೀನೆ ಊರ ಗೊ ಪೊರಾ ವಚ್ ಮಾ ಬಾಮ್ಲಾ ಘಾರಾ ||10||

ಪದೋ ಪದೀ ತೂಂ ಉಗ್ಡಾಸು ರ್ಪಾತ್ಲಿ; ಆವ್ನು ತರೀ ತಳಮಳ್ತ ಉರ್ತಲೀ
ವಾಟ ಭಾವು ಭೈಣೀ ಪಳೈತಲೀಂ ಪತಿ ಸಾಂಗಾತಿ ಸುಖೀಚಿ ಮ್ಹೋಣು
ಬಾಳಾ ತೀಂ ಸಮಾಧಾನ ಪಾವ್ತಲೀಂ ||11||

ಕುಲವರ್ಧಿನೇ ತೂಂ ಕುಟುಂಬಿನೇ ತೂಂ ಗೃಹಲಕ್ಷ್ಮೀ ತೂಂ ಚಲ್ಯೇ
ದೋನೀ ಘರಾಂಕ ಸ್ನೇಹ ಸೇತುವೊ ತೂಂ ಸದ್ಗುಣಿ ಗೊ ಹೊಕ್ಲೆ
ವಚ ಮಾ ಪೊರಾ ಬಾಮ್ಲಾ ಘಾರಾ ಸುಖಾನೆ ಊರಗೊ ಪೊರಾ ||12||

ಪಳ್ ಪಳೈತ ತೂಂ ಮಾಕ್ಲಿ ಮಾಕ್ಲಿ ವಚುನಾಕ್ಕಾ ಮಾ ಭೋರ್ನು ಜಲಾಕ್ಲಿ
ಖಿಯಿ ಥಾಯಿ ಹೆ? ಕುಳಾರ ಆಮ್ಕಾ ಪತಿ ಗೃಹಾಂತು ಸ್ತ್ರೀ ಮರ್ಯಾದಾ
ಮೆಟ್ಟು ಲಕ್ಷ್ಮಣರೇಖಾ ||13||

ಪೂಶಿ ಪೂಶಿ ಮಾ ದೊಳ್ಯಾಂ ಉದ್ದಾಕ ಮಿಶೀನೆ ವಚತೂಂ ಸಾಂಗಾತಾಕ
ಸಹಧರ್ಮಿಣಿ ತೆ ಪತಿ ರಾಯ್ಯಾಕ ಸುಖ ದುಃಖಾಕ ಸ ?ಮ್ಮ ಏಕ
ವಚ ಮಾ ಬಾಮ್ಲಾ ಘಾರಾ ಖರೇ ಸುಖ ಥಂಯೀ ಪೊರಾ ||14||



36. दीपावळि

दीपावळि दीपावळि सन्मंगल प्रभावळि
अंबरांतु निशा लाय्ता झग् मग् तारावळि
नव जीवन कऱरी पावन हे शुभ दीपावळि ॥५॥

हृदयाच्या पण्तींतु प्रीतीची वाती
त्यागाच् तेल्लान् जोऽळो भावैक्या ज्योती ॥१॥

दीवो दीवो उज्वाड् न्हवो आय्चे दीपावळींतुलो
काळकांथान् उज्वाडांतु तूंचि आम्का व्हर्तलो
असत्यांथान् आम्का व्हऱ सन्मार्गांतु
मृतुंथान् आम्का व्हऱ अमृतत्वांतु ॥२॥

शत बुद्धि नाश कोर्नु प्रेमु भऱरी हे जगांतु
स्नेहु शांति भोर्नु ऊरो प्रती एक्ळ्यां मनांतु ॥३॥
उज्वाडाचि पऱऱब आय्लि मंगल दीपावळि
दिस्ता नेलारि देव्विल्वारि तारकावळि ॥४॥

सदाँय् उरो जीवनांतु अस्लो हो उज्वाडु
बेऱार् विस्सोर्नु खेळ्याँ मेळ्याँ संभ्रमु हो होडु ॥५॥





36. ದೀಪಾವಳಿ

ದೀಪಾವಳಿ ದೀಪಾವಳಿ ಸನ್ಮಂಗಲ ಪ್ರಭಾವಳಿ
ಅಂಬರಾಂತು ನಶಾ ಲಾಯ್ತಾ ರ್ಘುಗ್ ಮಗ್ ತಾರಾವಳಿ
ನವ ಜೀವನ ಕಸರಿ ಪಾವನ ಹೇ ಶುಭ ದೀಪಾವಳಿ || ಪ||

ಹೃದಯಾಚ್ಯಾ ಪಣ್ತೀಂತು ಪ್ರೀತೀಚಿ ವಾತೀ
ತ್ಯಾಗಾಚ್ಯಾ ತೆಲ್ಲಾನೆ ಜೊಂಕೊ ಭಾವೈಕ್ಯಾ ಜ್ಯೋತೀ || 1||

ದೀವೋ ದೀವೋ ಉರ್ಘ್ವಾಡ್ ನ್ಹವೊ ಆಯ್ಚೊ ದೀಪಾವಳೀಂತುಲೊ
ಕಾಳ್ಕಾಂಥಾವ್ನು ಉರ್ಘ್ವಾಡಾಂತು ತೂಂಚಿ ಆಮ್ಕಾ ವ್ಹರ್ತಲೊ
ಅಸತ್ಯಾಂಥಾವ್ನು ಆಮ್ಕಾ ವ್ಹರ ತು? ಸನ್ಮಾರ್ಗಾಂತು
ಮೃತ್ಯುಂಥಾವ್ನು ಆಮ್ಕಾ ವ್ಹರ ಅಮೃತತ್ವಾಂತು ||2||

ಶತ್ಯ ಬುದ್ಧಿ ನಾಶ ಕೊರ್ನು ಪ್ರೇಮು ಭರಿ ಹೆ ಜಗಾಂತು
ಸ್ನೇಹು ಶಾಂತಿ ಭೋರ್ನು ಊರೊ ಪ್ರತಿ ಎಕ್ಯಾಂ ಮನಾಂತು||3||
ಉರ್ಘ್ವಾಡಾಚಿ ಪರಬ ಆಯ್ಚಿ ಮಂಗಲ ದಿವಾಳಿ
ದಿಸ್ತಾ ನೆಲಾರಿ ದೆವ್ವಿಲ್ ವಾರಿ ತಾರಕಾವಳಿ || 4||

ಸದಾಂಯ್ ಊರೊ ಜೀವನಾಂತು ಅಸ್ಲೊ ಹೊ ಉರ್ಘ್ವಾಡು
ಬೆಂಜಾರ್ ವಿಸ್ವೋರ್ನು ಖೆಳ್ಕಾ ಮೆಳ್ಕಾ? ಸಂಭ್ರಮು ಹೊ ಹೋಡು || 5||

37. उज्वाडाचि परब

आश्विनांतुलो कृष्णपक्तु हो
तिथि ही चतुर्दशी
घर् घरांचे मुखारि शोभता
दीव्यांची राशि ॥१॥

उज्वाडाची परब आय्लि ही
सुख आनि संतोषाची
जीवनांतु मंगल प्रकाशु हो
भोर्ची? विश्वासाची ॥१॥

अभ्यंग स्नान देह कांतीक
शुभाषयांची भेटि
परस्परांनी दिन्वी घेन्वी
जीवन पदाक धाटि (साटि) ॥२॥

भारताची ही आस्स परंपरा
उदात्त ज़ाळू आम्ची
दीव्यां सारखि ज़ळनू आप्पण
प्रकाशु दुस्र्यांक दिन्वी ॥३॥

प्रति घरांतु दीवो दित्ता
दीपावळि संदेशु
करा परस्पर प्रीति मैत्रि
शत बुद्धि विनाशु ॥४॥



37. ಉಚ್ಚಾಡಾಚಿ ಪರಬ

ಆಶ್ವಿನಾಂತುಲೊ ಕೃಷ್ಣ ಪಕ್ಷು ಹೊ
ತಿಥಿ ಹಿ ಚತುರ್ದಶಿ
ಘರ್ ಘರಾಂಚೆ ಮುಖಾರಿ ಶೂಭಾ
ದಿವ್ಯಾ? ಚಿ ರಾಶಿ || ಪ||

ಉಚ್ಚಾಡಾಂಚಿ ಪರಬ ಆಯ್ಲಿ ಹೀ
ಸುಖ ಆನ ಸಂತೋಷಾಚಿ
ಜೀವನಾಂತು ಮಂಗಲ ಪ್ರಕಾಶು ಹೊ
ಭೂರ್ಚಿಕ್ ವಿಶ್ವಾಸಾಚಿ ||1||

ಅಭ್ಯಂಗ ಸ್ನಾನ ದೇಹ ಕಾಂತೀಕ ಶುಭಾಶಯಾಂಚೆ ಭೇಟಿ
ಪರಸ್ಪರಾನ ದಿಂವ್ಚಿ ಘೆಂವ್ಚಿ
ಜೀವನ ಪದಾಕ ಧಾಟಿ (ಸಾಟಿ) ||2||

ಭಾರತಾಚಿ ಹಿ ಆಸ್ ಪರಂಪರಾ
ಉದಾತ್ತ ಚಾಪ್ಪು ಆಯ್ಲಿ
ದಿವ್ಯಾ* ಸಾರ್ಕಿ ರ್ಪುಳ್ಳು ಆಪ್ಪಣ
ಪ್ರಕಾಶು ದುಸ್ರ್ಯಾಂಕ ದಿಂವ್ಚಿ||3||

ಪ್ರತಿ ಘರಾಂತು ದೀವೊ ದಿತ್ತಾ
ದೀಪಾವಳಿ ಸಂದೇಶು
ಕರಾ ಪರಸ್ಪರ ಪ್ರೀತಿ ಮೈತ್ರಿ
ಶತ್ರು ಬುದ್ಧಿ ವಿನಾಶು||4||



38. यो नव संक्रांति

यो नव जीवन संक्रांति
मनुकुलाक दी सुख शांति ॥५॥

मकर वृत्तांतु परिभ्रमण
कर्ता सूर्यु उरगयन, शुभ संक्रमण;
करि तूँ जीवन संस्करण
मनाचे आंगण भांग्रा किरणँ
भऽरि तूँ संक्रमण, कऽरि तूँ कल्याण ॥१॥

जगाक शुभ मंगल तूँ म्होणु
झाडाचि पिक्किलिँ पान्नँ पाडोवु
आंब्या रुक्काक दुवाळो हाणु
यो नव जीवन संक्रांति
मनुकुलाक दी सुख शांति ॥२॥

पंचमांतु तेँ कोकिल कूजन
शुभाषयाँचे परस्पर वितरण
विविध वर्णमय तिळगूळांचे
दान प्रतिग्रहण मैत्रीचे सम्मिलन
यो नव जीवन संक्रांति
मनुकुलाक दी सुख शांति ॥३॥





38. ಯೋ ನವ ಸಂಕ್ರಾಂತಿ

ಯೋ ನವ ಜೀವನ ಸಂಕ್ರಾಂತಿ
ಮನುಕುಲಾಕ ದೀ ಸುಖ ಶಾಂತಿ ||ಪ||

ಮಕರ ವೃತ್ತಾಂತು ಪರಿಭ್ರಮಣ
ಕರ್ತಾ ಸೂರ್ಯು ಉರಗಯನ, ಶುಭ ಸಂಕ್ರಮಣ;
ಕಸರಿ ತೂ* ಜೀವನ ಸಂಸ್ಕರಣ
ಮನಾಚೆ ಆಂಗಣ ಭಾಂಗ್ರಾ ಕಿರಣ
ಭಸರಿ ತೂ? ಸಂಕ್ರಮಣ, ಕಸರಿ ತೂ? ಕಲ್ಯಾಣ ||1||

ಜಗಾಕ ಶುಭ ಮಂಗಲ ತೂ? ಮ್ಹೋಣು
ಝಾಡಾಚೆ ಪಿಕ್ಕಿಲಿ? ಪಾನ್ನ? ಪಾಡೋವ್ನ
ಆಂಬ್ಯಾ ರುಕ್ಕಾಕ ದುವಾಳೊ ಹಾಣ್ಣು
ಯೋ ನವ ಜೀವನ ಸಂಕ್ರಾಂತಿ
ಮನುಕುಲಾಕ ದೀ ಸುಖ ಶಾಂತಿ ||2||

ಪಂಚಮಾಂತು ತೆ ಕೋಕಿಲ ಕೂಜನ
ಶುಭಾಷಯಾಂಚೆ ಪರಸ್ಪರ ವಿತರಣ
ವಿವಿಧ ವರ್ಣಮಯ ತಿಳಗೂಳಾಂಚೆ
ದಾನ ಪ್ರತಿಗ್ರಹಣ ಮೈತ್ರೀಚೆ ಸಮ್ಮಿಲನ
ಯೋ ನವ ಜೀವನ ಸಂಕ್ರಾಂತಿ
ದೀ ಜಗಾಕ ತೂ? ಸುಖಶಾಂತಿ ||3||





39. यो युगादि

यो युगादि जीवनांतु नित्ययी न्हवी !
जन मनांतुल्या वनांतु खुशि फुल्लयी ॥५॥

शिशिरांतु पिक्किलिं तीं पान्न पूरायि
उद्रोव्नु आशेचो चिगुरु चिग्रयी ॥१॥

बेवा चिगुरु कऽडु कोर्नु कब्बा रसांतु गोऽड भोर्नु
कऽडु गोऽड सरि समान कोर्नु खावयी ॥२॥

फुल्लांत गोऽड म्होवु भोर्नु आंबे पणसांत साकर घाल्नु
फळ फुलाने भोर्नु रुक्कांक मात्ते बगसुयि ॥३॥

कऽडु गोऽड सरि समान दुःखांतूय सुऽख दी
सृष्टीचो हो संदेशु मनाक धैर्य दी ॥४॥

मोग्रे फुल्ला परिमळाने मनाऽक भुल्लयि
पंचमांतु कोगिलेचें गीत म्हणयी ॥५॥

तूँ बुनादि मधु महोत्सवाक प्रतिपदि
मंगलमय जीवनाक नांदि युगादि ॥६॥





39. ಯೋ ಯುಗಾದಿ

ಯೋ ಯುಗಾದಿ ಜೀವನಾಂತು ನತ್ಯಯೀ ಸ್ವವೀ !
ಜನ ಮನಾಂತುಲ್ಯಾ ವನಾಂತು ಋಷಿ ಪುಲ್ಲಯೀ ||ಪ||

ಶಿಶಿರಾಂತು ಪಿಕ್ಕಿಲಿ? ತೀ ಪಾನ್ನ ಪೂರಾಯಿ
ಉದ್ರೋವ್ನ ಆಶೇಚೋ ಚಿಗುರು ಚಿಗ್ರಯೀ ||1||

ಬೆವಾ ಚಿಗುರು ಕಡು ಕೋರ್ನು ಕಬ್ಬಾ ರಸಾಂತು ಗೋಡ ಭೋರ್ನು
ಕಡು ಗೋಡು ಸರಿ ಸಮಾನ ಕೋರ್ನು ಖಾವಯೀ ||2||

ಪುಲ್ಲಾಂತ ಗೋಡ ಮ್ಹೋವು ಭೋರ್ನು ಆಂಬೆ ಪಣಸಾಂತ ಸಾಕರ ಫಾಲ್ನು
ಫಳ? ಪುಲಾನೆ ಭೋರ್ನು ರುಕ್ಕಾಂಕ ಮಾತ್ತೆ? ಬಗ್ಗಯಿ ||3||

ಕಡು ಗೋಡು ಸರಿ ಸಮಾನ ದುಃಖಾಂತೂಯ್ ಸುಖ ದೀ
ಸೃಷ್ಟೀಚೋ ಹೊ ಸಂದೇಶು ಮನಾಕ ಧೈರ್ಯ ದೀ ||4||

ಮೋಗ್ರೆ ಪುಲ್ಲಾ ಪರಿಮಳಾನೆ ಮನಾಕ ಭುಲ್ಲಯೀ
ಪಂಚಮಾಂತು ಕೋಗಿಲೇಚೆ ಗೀತ ಮ್ಹಣಯೀ ||5||

ತೂ? ಬುನಾದಿ ಮಧು ಮಹೋತ್ಸವಾಕ ಪ್ರತಿಪದಿ
ಮಂಗಲಮಯ ಜೀವನಾಕ ನಾಂದಿ ಯುಗಾದಿ ||6||





40. न्हवे वर्साक स्वागत

स्वागत कोर्याँ स्वागत,
न्हवे वर्साक स्वागत
स्वागत कोर्याँ स्वागत,
संभ्रमाचे स्वागत ॥१॥

आमतरु ने पाचवी पात्रं
भोर्नु घाल्याँ तोरण
सूर्य किरण प्रकाशमान
कर्ता हें शुभाचिंतन ॥१॥

पुष्पगुच्छ घेवु आख्लिँ
रूक झाड वाल्यो त्यो
थंड थंड वार्याने हाळ्ळा
प्रीतीचो संदेशु हो ॥२॥

न्हवे वर्सा कऽरी आम्का
नित्य नव नवीन
खेळु खुशी आनि संभ्रमाने
भऽरी तूँ जन जीवन ॥३॥

सृष्टीचो तो भारि विकोपु
पूर्ण शमन कऽरि
जगांतु द्वेषु नाशु कोर्नु
सर्वांतु प्रीति भऽरि ॥४॥

योऽरे योऽ वर्सा न्हवे !





40. ನ್ಲವೆ ವರ್ಸಾಕ ಸ್ವಾಗತ

ಸ್ವಾಗತ ಕೊರ್ಯಾ ಸ್ವಾಗತ,
ನ್ಲವೆ ವರ್ಸಾಕ ಸ್ವಾಗತ
ಸ್ವಾಗತ ಕೊರ್ಯಾ ಸ್ವಾಗತ,
ಸಂಭ್ರಮಾಚೆ ಸ್ವಾಗತ ||ಪ||

ಆಮ್ತರುನೆ ಪಾಚ್ವೇ? ಪಾನ್ನ?
ಭೋರ್ನು ಫಾಲ್ಯಾಂ ತೋರಣ
ಸೂರ್ಯ ಕಿರಣ ಪ್ರಕಾಶಮಾನ
ಕರ್ತಾ ಹೆ? ಶುಭಚಿಂತನ || 1||

ಪುಷ್ಟಗುಚ್ಚ ಫೇವ್ನು ಆಯ್ಲಿ?
ರೂಕ ರುಾಡ ವಾಲ್ಯೋ ತ್ಯೋ
ಥಂಡ ಥಂಡ ವಾರ್ಯಾನೆ ಹಾಳ್ಳಾ
ಪ್ರೀತೀಚೊ ಸಂದೇಶು ಹೊ ||2||

ನ್ಲವೆ ವರ್ಸಾ ಕಸರೀ ಆಮ್ಕಾ
ನಿತ್ಯ ನವ ನವೀನ
ಖೇಳು ಖುಷೀ ಆನಿ ಸಂಭ್ರಮಾನೆ
ಭಸರೀ ತೂ* ಜನ ಜೀವನ ||3||

ಸೃಷ್ಟೀಚೊ ತೊ ಭಾರೀ ವಿಕೋಪು
ಪೂರ್ಣ ಶಮನ ಕಸರಿ
ಜಗಾಂತು ದ್ವೇಷು ನಾಶು ಕೋರ್ನು
ಸರ್ವಾಂತು ಪ್ರೀತೀ ಭಸರಿ ||4||

ಯೊರೆ ಯೊ ವರ್ಸಾ ನ್ಲವೆ !
ಶಾಂತಿ ಸುಖ ದಿತ್ಲೊ ನ್ಲಯ್ವೆ?



41. आशय

वैशिष्ट्यपूर्ण हें सम्मेलन
बहुभाषा बांधव्य
होडि भैणि कर्नाटक आम्का
संबंधु खरो अविभाज्य ॥१॥

मिश्र कृषींतु सहभाषांचे
भाव समन्वय गीत
सात स्वरांचो एक रागु हो
समान हृदय संगीत ॥२॥

सम्मेलन हें केवल हांगा
कन्नडिगांक मात्र न्हयि;
अन्य भाषा सन्मानु
कर्नाटक उदार चरित॥३॥

जय जय भारत जय कर्नाटक
जयहे कोंकणि भाषा
समान हृदयी एक मनाने
उर्याँ ही अभिलाषा ॥४॥

(जोखडा साहित्य सम्मेलनाचे खातिर बरैलेलि कविता)





41. ಆಶಯ

ವೈಶಿಷ್ಟ್ಯಪೂರ್ಣ ಹೇ? ಸಮ್ಮೇಳನ
ಬಹುಭಾಷಾ ಬಾಂಧವ್ಯ
ಹೋಡಿ ಭೈಣಿ ಕರ್ನಾಟಕ ಆಮ್ನಾ
ಸಂಬಂಧು ಖರೊ ಅವಿಭಾಜ್ಯ || 1||

ಮಿಶ್ರ ಕೃಷೀಂತು ಸಹ ಭಾಷಾಂಚೆ
ಭಾವ ಸಮನ್ವಯ ಗೀತ
ಸಾತ ಸ್ವರಾಂಚೊ ಏಕು ರಾಗು ಹೋ
ಸಮಾನ ಹೃದಯ ಸಂಗೀತ || 2||

ಸಮ್ಮೇಳನ ಹೆ? ಕೇವಲ ಹಾಂಗಾ
ಕನ್ನಡಿಗಾಂಕ ಮಾತ್ರ
ನ್ವಯಿ; ಅನ್ಯ ಭಾಷಾ ಸನ್ನಾನು
ಕರ್ನಾಟಕ ಉದಾರ ಚರಿತ || 3||

ಜಯ ಜಯ ಭಾರತ ಜಯ ಕರ್ನಾಟಕ
ಜಯಹೇ ಕೊಂಕಣೀ ಭಾಷಾ
ಸಮಾನ ಹೃದಯೀ ಏಕ ಮನಾನೆ
ಉರ್ಯಾ? ಹೀ ಅಭಿಲಾಷಾ || 4||

(ಜೊಯ್ದಾ ಸಾಹಿತ್ಯ ಸಮ್ಮೇಳನಾಚೆ ಖಾತೀರ ಬರೈಲೇಲಿ ಕವಿತಾ)

42. बिक्रूण् आमि बिक्रूण

म्हणा संस्कृतांतु मत्कुण !
ना तरी कोंकणींतु बिक्रूण् !
बिक्रूण् आमि बिक्रूण ॥१॥

ना आम्का ब्लड् ग्रूपाचो अनुमान
सर्व समान मेळ्यारि रक्तपान ।
जाल्यारि गरीबाँ पाश्री श्रीमंताँक मस्त प्राधान्य;
बिक्रूण् आमि बिक्रूण ॥२॥

बंगले झोपडी सिनिमा टोऽकीझ
आफीसांतूय आस्पत्रैतूय
अशिश सगळे कडे विराजमान बिक्रूण् आमि बिक्रूण ॥३॥

आमोले तरी प्रीतीचे चुंबन
स्वर्ग सुखाचे सुखानुभवाचे दर्शन
इत्याक् घेताति खर्पून् खर्पून् बिक्रूण् आमि बिक्रूण ॥४॥

आम्चे विनाशाक मस्त नमून्याचे
औषधाँचे संशोधन तरी पण आम्का ना मरण !
आम्का आस्स रक्त बीजासुरागेले वरदान ॥५॥

ना आम्का दया माया अंतःकरण
चडर्वँ बाळँ म्हांतारे दंपती न्हीन
सगळ्यांक आमोले निमंत्रण
कऽरा रक्तदान, आमोले वंश वर्धन ॥६॥

बिक्रूण् आमि बिक्रूण
घेय्या आमोले प्रेम चुंबन
अव्यक्त सुखाचे दरुशन ॥७॥



42. ಬಿಕ್ಕುಣ ಆಮ್ಮಿ ಬಿಕ್ಕುಣ

ಮ್ಹಣಾ ಸಂಸ್ಕೃತಾಂತು ಮತ್ಕುಣ !
ನಾ ತರೀ ಕೊಂಕಣೀಂತು ಬಿಕ್ಕುಣ !
ಬಿಕ್ಕುಣ ಆಮ್ಮಿ ಬಿಕ್ಕುಣ ||1||

ನಾ ಆಮ್ಮಾ ಬ್ಲಡ್ ಗೂಪಾಚೊ ಅನುಮಾನ
ಸರ್ವ ಸಮಾನ ಮೆಳ್ಳಾರಿ ರಕ್ತಪಾನ ।
ಜಾಲ್ಯಾರಿ ಗರೀಬಾ? ಪಾಶೀ ಶ್ರೀಮಂತಾ?ಕ ಮಸ್ತ ಪ್ರಾಧಾನ್ಯ
ಬಿಕ್ಕುಣ ಆಮ್ಮಿ ಬಿಕ್ಕುಣ ||2||

ಬಂಗ್ಲೆ ರೋಪಡೀ ಸಿನಮಾ ಟೊಕೀಜ
ಒಫೀಸಾಂತೂಯ್ ಆಸ್ತತ್ರೇಂತೂಯ್
ಅಶ್ರಿ ಸಗೈ ಕಡೆ ವಿರಾಜಮಾನ
ಬಿಕ್ಕುಣ ಆಮ್ಮಿ ಬಿಕ್ಕುಣ ||3||

ಆಮ್ಮೆಲೆ ತರೀ ಪ್ರೀತೀಚೆ ಚುಂಬನ
ಸ್ವರ್ಗ ಸುಖಾನುಭವಾಚೆ ದರುಶನ
ಇತ್ಯಾಕ ಘೌತ್ತಾತಿ ಖಿಪೂರ್ನ್ ಖಿಪೂರ್ನು
ಬಿಕ್ಕುಣ ಆಮ್ಮಿ ಬಿಕ್ಕುಣ ||4||

ಆಮ್ಮೆ ವಿನಾಶಾಕ ಮಸ್ತ ನಮೂನ್ಯಾಚೆ
ಬೆಷಧಾಂಚೆ ಸಂಶೋಧನ
ತರೀ ಪರ್ವಣ್ ಆಮ್ಮಾ ನಾ ಮರಣ !
ಆಮ್ಮಾ ಆಸ್ತ ರಕ್ತ ಬೀಜಾಸೂರಾಗೆಲೆ ವರದಾನ ||5||

ನಾ ಆಮ್ಮಾ ದಯಾ ಮಾಯಾ ಅಂತಃಕರಣ
ಚರ್ಚ್ಚೆ? ಬಾಳೆ? ಮ್ಹಾಂತಾರೆ ದಂಪತೀ ನ್ಹವೀನ
ಸಗ್ಲ್ಯಾಂಕ ಆಮ್ಮೆಲೆ ನಿಮಂತ್ರಣ
ಕರಾ ರಕ್ತದಾನ, ಆಮ್ಮೆಲೆ ವಂಶ ವರ್ಧನ ||6||

ಬಿಕ್ಕುಣ್ ಆಮ್ಮೀ ಬಿಕ್ಕುಣ
ಘೆಯ್ಯಾ ಆಮ್ಮೆಲೆ ಪ್ರೇಮ ಚುಂಬನ
ಅವ್ಯಕ್ತ ಸುಖಾಚೆ ದರ್ಶನ ||7||



43. मोडर्न मंगळारति

बाम्मुणुः

जयदेव जयदेव जय मंगळ मूर्ते
हात ज़ोडता हाँव कामाचे पूर्ते ॥जयदेव॥
लाग्गशी कऱरी तूँ माक्का लोऱ्टरी
रोटरि संघाँतु बाय्ल सेक्रेटरि ॥पा॥

बाय्लेक आस्ताति केन्नाय् मीटिँगँ
म्होणू कोर्न् घेतल्याँ बोऱब कऱँग
वेळु ज़ात्ता म्होणु तीळो लांन्चाक
बिंदीचि टिक्ली काप्डा मेऱचिँग ॥जयदेव॥

जास्ती दी म्हणताती भँ दक्तीणा
दंडु तो इत्याक केसेट् आस्तना ।
मंत्राक वाऱ्पाक आस्स केसेट्
नित्य ऊरो मगले भोर्नु पोकेट ॥जयदेव॥

बाय्लः

जयदेव जयदेव जय मंगळमूर्ते
हात ज़ोडता कऱरी माग्णी ही पूर्ति ॥जयदेव॥





43. ಮೊಡರ್ನ್ ಮಂಗಳಾರತಿ

ಬಾಮ್ಹಣು:

ಜಯದೇವ ಜಯದೇವ ಜಯ ಮಂಗಳ ಮೂರ್ತೇ
ಹಾತ ಜೊಡ್ತಾ ಹಾಂವ ಕಾಮಾಚೆ ಪೂರ್ತೆ ||ಜಯದೇವ||
ಲಾಗ್ಗಶೀ ಕಸರೀ ತೂ? ಮಾಕ್ಯಾ ಲೊಟರೀ
ರೋಟರಿ ಸಂಘಾಂತು ಬಾಯ್ಲಿ ಸೆಕ್ರೆಟ್ರೀ ||ವ||

ಬಾಯ್ಲೇಕ ಆಸ್ತಾತಿ ಕೆನ್ನಾಯಿ ಮೀಟಿಂಗ
ಮ್ಹಣು ಕೋರ್ನು ಫೆಲ್ಲ್ಯಾ? ಬೊಂಬ್ ಕಟ್ಟಿಂಗ |
ವೇಳು ಜಾತ್ತಾ ಮ್ಹಣು ತೀಳೋ ಲಾಂವ್ಚಾಕ
ಬಿಂದೀಚೇ ಟೆಕ್ಲೀ ಕಾಪ್ಪಾ ಮೆಚಿಂಗ || ಜಯದೇವ||

ಜಾಸ್ತೀ ದೀ ಮ್ಹಣ್ತಾತಿ ಭಟ್ಕ* ದಕ್ಷೀಣಾ
ದಂಡೂ ತೊ ಇತ್ಯಾಕ ಕ್ಯಾಸೆಟ್ ಆಸ್ತನಾ |
ಮಂತ್ರಾಕ ವಾಜಪಾಕ ಆಸ್ಸ ಕ್ಯಾಸೆಟ್
ನತ್ಯ ಊರೊ ಮಗೆಲೆ ಭೋರ್ನು ಪೊಕೆಟ್ || ಜಯದೇವ||

ಬಾಯ್ಲಿ:

ಜಯದೇವ ಜಯದೇವ ಜಯ ಮಂಗಳ ಮೂರ್ತೇ
ಹಾತ ಜೊಡ್ತಾ ಕಸರಿ ಮಾಗ್ಲೀ ಹೀ ಪೂರ್ತಿ ||ಜಯದೇವ||



रांदपाक कामाक भाय भित्तऽरि
मेळशी कऽरि तूँ कामाचि पोरि
कामांतु हुशारी कुरूपि काळि
सांगिले कर्तऽली गुणाने भोळि ॥जयदेव॥

खाण जावण नीद थोडे आस्तली
सरळ साधू प्राणि फ्याषन् नात्तिलि
कामांतू आस्सो ती फूटी सट् सटी
शीक संकट नात्तिलि कुट् कुटी ॥जयदेव॥

कस्लेँ सांगूँ देऽवा मगेली फजीती
भुक्कीले पो ारि म्हण्टा ही आर्ती ॥जयदेव॥

खो १े खीरी नाक्का पोऽट दुक्तलेँ
कडंब पात्तोळी अजीर्ण ज्ञात्लेँ
पूरो नालू केळीँ घे पंचखाद्य
हांतूची पूराइ महा नैवेद्य ॥जयदेव॥





ರಾಂದ್ವಾಕ ಕಾಮಾಕ ಭಾಯ್ ಭಿತ್ತರೀ
ಮೆಕಳಶೀ ಕಸರೀ ತೂ? ಕಾಮಾಚಿ ಪೋರೀ
ಕಾಮಾಂತು ಹುಶ್ಯಾರೀ ಕುರೂಪಿ ಕಾಳೀ
ಸಾಂಗಿಲೆ? ಕರ್ತಲೀ ಗುಣಾನೆ ಭೋಳೀ || ಜಯದೇವ||

ಖಾಣ ಜಾವಣ ನೀದ ಥೋಡೆ ಆಸ್ತಲೀ
ಸರಳ ಸಾಧೂ ಪ್ರಾಣೀ ಫ್ಯಾಷನ್ ನಾತ್ತೀಲೀ
ಕಾಮಾಂತೂ ಆಸ್ಲೋ ತೀ ಪೂಟೀ ಸಟ್ ಸಟೀ
ಶೀಕ ಸಂಕಟ ನಾತ್ತೀ ಲಿ ಕುಟ್ ಕುಟೀ || ಜಯದೇವ||

ಕಸ್ಲೆ? ಸಾಂಗೂ ದೆವಾ ಮಗಲೀ ಫಜೀತೀ
ಭುಕ್ಕೀಲೆ ಪೊಟ್ಟಾರಿ ಮ್ಹಣ್ತಾ? ಹೀ ಆರ್ತೀ || ಜಯದೇವ||

ಖೊಟ್ಟೊ ಖೀರೀ ನಾಕ್ಕಾ ಪೊಟ ದುಕ್ತಲೆ?
ಕಡಂಬ ಪಾತ್ತೋಳಿ ಅಜೀರ್ಣ ಜಾತ್ಲೆ?
ಪೂರೊ ನಾಲ್ಕಾ ಕೇಳೀ? ಘೆ ಪಂಚಖಾದ್ಯ
ಹಾಂತೂಚೆ ಪೂರಾಯಿ ಮಹಾ ನೈವೇದ್ಯ || ಜಯದೇವ||



44. मेघ संदेश

आप्णागेले अधिकाराने उन्मत्त जाल्लेलो एक यत्ताक तांगेलो अधिपति कुबेरागेले शापाने एक वरऽस थाइ यत्तलोकु सोण्णु पृथ्वींतु एन्नु राब्का पड्ता। हांगा तो भोंवत भोंवत चित्रकूट पर्वताचेरि एन्नु पाव्ता। थंड पतिवृता शिरोमणि सीतामातेने स्नान कोर्नु पवित्र जाल्लेल्या स्वच्छ शीतल उदकाचे तऽळें, आनि प्रशांत वातावरण ज़ाव्नु ऋषि मुन्यांगेले तपश्चर्याने पवित्र आशिशल् तस्ले रामगिरि आश्रमांतु एन्नु राब्ता। थंड तान्ने एक वरस कशिश वल्लें म्होणु वाट राक्त आस्तना आषाढ मासाचो प्रादुर्भावु ज़ात्ता। आनि सति विरहाने अत्यंत व्याकुल ज़ाव्नु आशिशले ते यत्तागेलि विरह वेदना अशिश भाग्र पड्ता।

आषाडाचो पैलऽ दिवसु

मेघावृत आकाशु

चोव्नु प्रियतमेचो उगडासु

पर-परऽत तिज्जो ध्यासु

श्रावणांतुलो झो झो पाव्सु

उदासकारक रात्री दिवसु

असहनीयु हो पत्नी वियोगु

प्रणयाचो उद्वेगु ॥

मोडांक पोळोव्नु तो यत्तु होऽचि आप्णागेलो आपत् बांधवु म्होणु ताद्लाग्नि निवेदन् कर्ता।





44. ಮೇಘ ಸಂದೇಶ

ಆಪ್ಲಾಗೇಲೇ ಅಧಿಕಾರಾನೇ ಉನ್ನತ್ ಜ್ಞಾಲ್ಲೇಲೋ ಏಕು ಯಕ್ಷಾಕ ತಾಂಗೇಲೋ ಅಧಿಪತಿ
 ಕುಬೇರಾಗೇಲೇ ಶಾಪಾನೇ ಏಕ ವರಸ ಧಾಇ ಯಕ್ಷಲೋಕು ಸೋಣ್ಣು ಪೃಥ್ವೀಂತು ಏವ್ವ
 ರಾಬ್ಬಾ ಪಡ್ತಾ ಹಾಂಗಾ ತೋ ಭೋಂವತ್ ಭೋಂವತ್ “ಚಿತ್ರಕೂಟ” ಪರ್ವತಾಚೇರಿ ಏವ್ವ
 ಪಾವ್ತಾ ಧಂಇ ಪತಿವೃತಾ ಶಿರೋಮಣಿ ಸೀತಾಮಾತೇನೇ ಸ್ನಾನ ಕೋರ್ನು ಪವಿತ್ರ ಜ್ಞಾಲ್ಲೇಲ್ಯಾ
 ಸ್ವಚ್ಛ ಶೀತಲ ಉದ್ಕಾಚೇ ತಽಳೇಂ, ಆನ ಪ್ರಶಾಂತ ವಾತಾವರಣ ಜ್ಞಾಪ್ತು ಋಷಿ ಮುನ್ಯಾಂಗೇಲೇ
 ತಪಶ್ಚರ್ಯಾನೇ ಪವಿತ್ರ ಆಶ್ಮಿಲ್ ತಸ್ಲೇ “ರಾಮಗಿರಿ” ಆಶ್ರಮಾಂತು ಏವ್ವ ರಾಬ್ಬಾ ಧಂಇ
 ತಾನೇ ಏಕ್ ವರಸ ಕಶ್ಮಿ ವತ್ತೇಂ ಮ್ಹೋಣು ವಾಟ ರಾಕ್ತ ಆಸ್ತನಾ ಆಷಾಢ ಮಾಸಾಚೋ
 ಪ್ರಾದುರ್ಭಾವು ಜಾತ್ವಾ ಆನ ಸತಿ ವಿರಹಾನೇ ಅತ್ಯಂತ ವ್ಯಾಕುಲ ಜ್ಞಾಪ್ತು ಆಶ್ಮಿಲೇ ತೇ
 ಯಕ್ಷಾಗೇಲಿ ವಿರಹ ವೇದನಾ ಅಶ್ಮಿ ಭಾಯ್ ಪಡ್ತಾ

ಆಷಾಡಾಚೋ ಪೈಲೇಽ ದಿವಸು

ಮೇಘಾವೃತ ಆಕಾಶು

ಚೋವ್ವು ಪ್ರಿಯತಮೇಚೋ ಉಗ್ಧಾಸು

ಪರ್-ಪರತ ತಿಚ್ಚೋ ಧ್ಯಾಸು

ಶ್ರಾವಣಾಂತುಲೋ ರೋ ರೋ ಪಾವ್ವು

ಉದಾಸಕಾರಕ ರಾತ್ರೀ ದಿವಸು

ಅಸಹನೇಯು ಹೋ ಪತ್ನೀ ವಿಯೋಗು

ಪ್ರಣಯಾಚೋ ಉದ್ವೇಗು ||

ಮೋಡಾಂಕ ಪೋಳೋವ್ವು ತೋ ಯಕ್ಷು “ಹೋಽಚಿ ಆಪ್ಲಾಗೇಲೋ ಆಪತ್ ಬಾಂಧವು”
 ಮ್ಹೋಣು ತಾದ್ಲಾಗಿ ನಿವೇದನ್ ಕರ್ತಾ|



प्रिय सखा, शुभ स्वागत तुक्का
फुल्लांचे हें अर्घ्य समर्पण
स्नेह पूर्ण नमन
कर्ताँ कऱरी स्वीकारु घन ॥

मेघा तूँ स्वेच्छा संचारी
ख्यात वंशजू नभो विहारि
अपराधी दुर्देवी हाँव
तूँ तरी माक्का पाव
प्रिय घना मज्जेरि कऱरि करुणा ॥
अपराधाक मेळ्ळे माक्का
कुबेरागेलो शापु
पाव्साडींतु भोक्कापळ्ळें
सति विरहाचो शापु ॥

दयाघना तुज्जेरि दवर्ला
हांवे पूर्ण विश्वासु
प्रियतमेक पावयी कृपेने
मज्जो हो संदेशु ॥





“ಪ್ರಿಯ ಸಖಾ, ಶುಭ ಸ್ವಾಗತ ತುಕ್ಕಾ”

ಪುಲ್ಲಾಂಚೇ ಹೇಂ ಅರ್ಘ್ಯ ಸಮರ್ಪಣ

ಸ್ನೇಹ ಪೂರ್ಣ ನಮನ

ಕರ್ತಾಂ ಕಸರೀ ಸ್ವೀಕಾರು “ಘನ” ||

ಮೇಘಾ ತೂಂ ಸ್ವೇಚ್ಛಾ ಸಂಚಾರೀ

ಖ್ಯಾತ ವಂಶಜೂ ನಭೋ ವಿಹಾರಿ

ಅಪರಾಧೀ ದುದೈವೀ ಹಾಂವ

ತೂಂ ತರೀ ಮಾಕ್ಕಾ ಪಾವ

ಪ್ರಿಯ ‘ಘನಾ’ ಮಜ್ಜೇರಿ ಕಸರಿ ಕರುಣಾ ||

ಅಪರಾಧಾಕ ಮೇಳ್ಳೇ ಮಾಕ್ಕಾ

ಕುಬೇರಾಗೇಲೋ ಶಾಪು

ಪಾವ್ನಾಡೀಂತು ಭೋಕ್ಕಾಪಳ್ಳೇಂ

ಸತಿ ವಿರಹಾಚೋ ಶಾಪು ||

ದಯಾಘನಾ ತುಜ್ಜೇರಿ ದವರ್ಲಾ

ಹಾಂವೇ ಪೂರ್ಣ ವಿಶ್ವಾಸು

ಪ್ರಿಯತಮೇಕ ಪಾವಯೀ ಕೃಪೇನೇ

ಮಜ್ಜೋ ಹೋ ಸಂದೇಶು ||





मेघा लागि संदेशु व्होरूक सांगिले नंतर यक्तांगेलि नगरि, आप्णागेले घारा
वच्चि वाट, घराचो गुर्तु हाज्जे विवरण तो कर्ता।

स्वर्गा पाशी सुरम्य अलका

यक्तांची नगरी

भोग साधनांचे भांडार

शृंगाराची झऱरी

वारें तरी अनुकूल जानुची

तुक्का हळू व्हर्तले

चातक पत्तयो एवु सांगाती

आप्पोवु तुक्का व्हर्तले ॥

सुरम्य गिरि शिखरांतु राब्बुनु

वेळु तूव काण्णाक्का

आय्लो म्होणू तूँ; नांचु कर्तले

म्होरांक भूल्लू पोण्णाक्का ॥

मेघाक जाग्रत सांगत, आप्णागेले घराचे गुर्तु सांगता।

आंगणांतुलो ऋडाशैलु

इंद्रनील मणीचोतांतु माधवी लता मंटप

रूकु अशोकाचो





ಮೇಘಾ ಲಾಗಿ ಸಂದೇಶು ವ್ಹೋರೂಕ ಸಾಂಗಿಲೇ ನಂತರ ಯಕ್ಷಾಂಗೇಲಿ ನಗರಿ, ಆಪ್ಪಾಗೇಲೇ
ಘಾರಾ ವಚ್ಚಿ ವಾಟ, ಘರಾಚೋ ಗುರ್ತು ಹಾಜ್ಜೇ ವಿವರಣ ತೋ ಕರ್ತಾ

ಸ್ವರ್ಗಾ ಪಾಶೀ ಸುರಮ್ಯ ಅಲಕಾ
ಯಕ್ಷಾಂಚೇ ನಗರೀ
ಭೋಗ ಸಾಧನಾಂಚೇ ಭಾಂಡಾರ
ಶೃಂಗಾರಾಚೇ ಝರೀ
ವಾರೇಂ ತರೀ ಅನುಕೂಲ ಜಾವ್ನುಚೇ
ತುಕ್ಕಾ ಹಳೂ ವ್ಹರ್ತಲೇಂ

ಚಾತಕ ಪಕ್ಷ್ಯೇ ಏವ್ನು ಸಾಂಗಾತೀ
ಆಪ್ಪೋವ್ನು ತುಕ್ಕಾ ವ್ಹರ್ತಲೇ ||
ಸುರಮ್ಯ ಗಿರಿ ಶಿಖರಾಂತು ರಾಬ್ಬನು
ವೇಳು ತೂಂವ ಕಾಣ್ಣಾಕ್ಕಾ
ಆಯ್ಲೋ ಮ್ಹೋಣೂ ತೂಂ; ನಾಂಚು ಕರ್ತಲೇ
ಮ್ಹೋರಾಂಕ ಭೂಲ್ನು ಪೋಣ್ಣಾಕ್ಕಾ ||

ಮೇಘಾಕ ಜಾಗ್ರತ ಸಾಂಗತ, ಆಪ್ಪಾಗೇಲೇ ಘರಾಚೇ ಗುರ್ತು ಸಾಂಗ್ತಾ

ಆಂಗಣಾಂತುಲೋ ಕ್ರೀಡಾಶೈಲು
ಇಂದ್ರನೀಲ ಮಣೀಚೋತಾಂತು ಮಾಧವೀ ಲತಾ ಮಂಟಪ
ರೂಕು ಅಶೋಕಾಚೋ



स्फटिकाचे जगलेरि तनें
वाश्या बण्णाचि
पच्च घाल्नु भांग्राने केल्लेलि
वासयष्टी म्होरांचि ॥

ताळ पे नु त्या बड'ने
नंचैतना म्होरांक
जात्तालो सांजे कांकणां आवाजु
आत्तं ना ! आकर्षकु
विरहाने ते घराक आत्तं
कऽळा कांयी उरश् ना;

भित्तिरि आस्तलि ती ममकांता
विरह म्लान वदना
श्यामल देहि दांत चुपऽची
पिक्किले तेंडल्यावारी व ाची
कूर्टु सपूरु दृष्टि भिल्लेले चित्ला पिल्लाचि
चम्कणि राजहंसाची
आत्तं मात्र ती बाविलि वालीशी
विरह तप्त यक्ति; पंजरांतुली पक्ती ॥





ಸ್ವಟಿಕಾಚೇ ಭಗ್ನೇರಿ ತರ್ನೇಂ
ವಾಶ್ಯಾ ಬಣ್ಣಾಚೆ
ಪಚ್ಚ ಘಾಲ್ನು ಭಾಂಗ್ರಾನೇ ಕೇಲ್ಲೇಲಿ
ವಾಸಯಷ್ಟೀ ಮ್ಹೋರಾಂಚಿ ||

ತಾಳ ಪೇಟ್ಟುನು ತ್ಯಾ ಬಡ್ಡ್ಯೇನೇ
ನಂಚೈತನಾ ಮ್ಹೋರಾಂಕ
ಜಾತ್ತಾಲೋ ಸಾಂಜೇ ಕಾಂಕಣಾಂ ಆವಾಭು
ಆತ್ತಂ ನಾ ! ಆಕರ್ಷಕು
ವಿರಹಾನೇ ತೇ ಘರಾಕ ಆತ್ತಂ
ಕೆಳಾ ಕಾಂಯೀ ಉರಶ್ ನಾ;

ಭಿತ್ತರಿ ಆಸ್ತಲಿ ತೀ ಮಮಕಾಂತಾ
ವಿರಹ ಮ್ಲಾನ ವದನಾ
ಶ್ಯಾಮಲ ದೇಹಿ ದಾಂತ ಚುಪ್ಪಚೇ
ಪಿಕ್ಕಿಲೇ ತೇಂಡ್ಲಾವಾರೀ ವಟ್ಪಾಚೇ
ಕೂರ್ತು ಸಪೂರು ದೃಷ್ಟಿ ಭಿಲ್ಲೇಲೇ ಚಿತ್ತಾ ಪಿಲ್ಲಾಚಿ
ಚಮ್ಕಣಿ ರಾಜಹಂಸಾಚೇ
ಆತ್ತಂ ಮಾತ್ರ ತೀ ಬಾವಿಲಿ ವಾಲೀಶೀ
ವಿರಹ ತಪ್ಪ ಯಕ್ಷಿ; ಪಂಜರಾಂತುಲೀ ಪಕ್ಷೀ ||



रोण्णु रोण्णु उष्ययो काण्णु ते
दोऽळे वत्ते सुऽज्जुनु
गऽळो (मान) तग्गु ती घाल्नु बस्तलि
पोल्यारि हातु घेन्नु ।
दिवसाचो वेऽळु कश्शी तऽरी
कामांतु वत्तो म्हणा
गऽती कस्ली! रात्रिचि तिगली
एऽज्जुणीय् हांव कर्ना ॥

रोण्णु रोण्णु लाग्ल्यारि नीद तूँ
जागयी तूँ गुऽड्डेऽव्वू
मिलनाचे स्वप्नांतु थाव्नु ती
जागी जात्ली भीव्वू
हळू न्हवे जाय्चे कळ्यानी
उद्काचे थेंबे शिम्सूनु
मेघराज, संदेशु मगेलो
पावयि तूँ जागोव्वू ॥





ರೋಣ್ಣ ರೋಣ್ಣ ಉಷ್ಣಯೋ ಕಾಣ್ಣ ತೇ
ದೋಽಳೇ ವಶ್ಲೇ ಸುಭ್ಜ್ಞಾನು
ಗಽಳೋ (ಮಾನ) ತಗ್ಗು ತೀ ಫಾಲ್ನು ಬಸ್ತಲಿ
ಪೋಲ್ಯಾರಿ ಹಾತು ಘೇವ್ನು |
ದಿವಸಾಚೋ ವೇಽಳು ಕಶ್ರೀ ತಸರೀ
ಕಾಮಾಂತು ವಶ್ಲೋ ಮ್ಹಣಾ
ಗಽತೀ ಕಸ್ಲೀ! ರಾತ್ರಿಚಿ ತಿಗಲೀ
ಏವ್ವ್ಣಶೇಯ್ ಹಾಂವ ಕರ್ನಾ ||

ರೋಣ್ಣ ರೋಣ್ಣ ಲಾಗ್ಲ್ಯಾರಿ ನೇದ ತೂಂ
ಜಾಗಯೀ ತೂಂ ಗುಡ್ಗಡೇವ್ನು
ಮಿಲನಾಚೇ ಸ್ವಪ್ನಾಂತು ಥಾವ್ನು ತೀ
ಜಾಗೀ ಜಾತ್ಲೀ ಭೀವ್ನು
ಹಳೂ ನ್ಹವೇ ಜಾಯ್ಲೇ ಕಳ್ಯಾನೇ
ಉದ್ಯಾಚೇ ಥೇಂಬೇ ಶಿಮ್ನೂನೂ
ಮೇಘರಾಜ, ಸಂದೇಶು ಮಗೇಲೋ
ಪಾವಯಿ ತೂಂ ಜಾಗೋವ್ನು ||



रम्य रामगिरि आश्रमांतु

त्तेमाने आस्स प्रियतमु

आय्कौंचाक आतुर आस्स

तुज्जी वार्ता त्तेमु ।

समाधान पांन्वाक सोडोन्नु

तुगलेँ भावचित्र

काइतना दोळ्याँ उद्दाक पुस्ता

हेँ पळे विधी विचित्र ॥

कश्शी तरी तूँ सहन कऱ्शी

हो शापु मुक्त ज़ा सऱ्शी

विरहानेची मिलन मधुर

हेँ लक्त्त्यांतु दव्वरी ॥





ರಮ್ಯ ರಾಮಗಿರಿ ಆಶ್ರಮಾಂತು
ಕ್ಷೇಮಾನೇ ಆಸ್ಸ ಪ್ರಿಯತಮು
ಆಯ್ಕೊಂಚಾಕ ಆತುರ ಆಸ್ಸ
ತುಜ್ಜೇ ವಾರ್ತಾ ಕ್ಷೇಮು |
ಸಮಾಧಾನ ಪಾಂವ್ಚಾಕ ಸೋಡೋವ್ಚು
ತುಗಲೇಂ ಭಾವಚಿತ್ರ
ಕಾಡ್ತನಾ ದೋಳ್ಯಾಂ ಉದ್ದಾಕ ಪುಸ್ತಾ
ಹೇಂ ಪಳೇ ವಿಧೀ ವಿಚಿತ್ರ ||

ಕಶ್ಮೀ ತರೀ ತೂಂ ಸಹನ ಕಸರೀ
ಹೋ ಶಾಪು ಮುಕ್ತ ಜ್ಞಾ ಸಸರೀ
ವಿರಹಾನೇಚೀ ಮಿಲನ ಮಧುರ
ಹೇಂ ಲಕ್ಷ್ಮ್ಯಂತು ದವ್ವರೀ ||?





ವೇದಮೂರ್ತಿ

ಶ್ರೀ ಕೃಷ್ಣ ಭವಾನಿಶಂಕರ್ ಭಟ್ಟ

ಕೃಷ್ಣ ಶರ್ಮಾ ಮಳ್ಳೆ ಕಾವ್ಯ ನಾಮಾಚಿ ಶ್ರೀ ಕೃಷ್ಣ ಭವಾನಿಶಂಕರ್ ಭಟ್ಟ ಹಾನ್ನಿ ಹೊನ್ನಾವರಾಂತು 22-05-1941 ಇಸವಿಂತು ಜನ್ಮ ಘೆತ್ಲೆ. ಹಾನ್ನಿ ಹೊನ್ನಾವರಾಚಿ ನ್ಯೂ ಇಂಗ್ಲೀಷ್ ಸ್ಕೂಲ್, ಶ್ರೀ ಪಾಂಡುರಂಗಾಶ್ರಮ ವೈದಿಕ ಪಾಠಶಾಲಾ ಆನಿ ಚಿತ್ರಾಪುರಾಂತು ವೈದಿಕ ಆನಿ ಸಂಸ್ಕೃತ ಶಿಕ್ಷಣ ಘೆತ್ಲೆ ವಿದ್ಯಾರ್ಥಿ ಜೀವನಾಂತು ಶಾಳೆಚಿ ರಜತೋತ್ಸವ ಸಂಚಿಕೇಂತು ಕಾಣ್ಯೋ ಆನಿ ಕವನ ಬರೆಯ್ಲಿ. ಕಾರವಾರಾಚಿ ಕೊಂಕಣಿ ಸಮ್ಮೇಳನಾಚಿ ಖಾತಿರ 'ಶುಭಾಶಯ ಗೀತ ರಚನಾ', 'ಸಾಧನಾ', 'ಜಯಂತಿ' 'ಉತ್ಥಾನ' ಆನಿ 'ನಾಗರಿಕ' ಪತ್ರಿಕೆಂತು ಕಾಳ-ಕಾಳಾಕ ಸಮಯೋಜಿತ ಜಾವ್ನು ಕವನ, ಲೇಖನ ಬರೆಯ್ಲಿ. ಧಾರವಾಡ ಆಕಾಶವಾಣಿ ಕಾರ್ಯಕ್ರಮ ಖತಿರ 1964 ಧೋರ್ನು ಆತ್ಮಧಾಯ್ ಮಸ್ತ ಇತ್ತೆ ಭಾವಗೀತ ,ಕಾಳಿದಾಸಾಲೆ ಕಾವ್ಯಾಚಿ ಆಧಾರಚೀರಿ ಸಾಂದರ್ಭಿಕ ಜಾವ್ನು ಅನೇಕ ಭಾವಗೀತ, ವಿಡಂಬನಾ ಗೀತ, ಭಕ್ತಿಗೀತ, ಗೀತ ನಾಟಕ,ಆಕ್ಲಶೀ ವೇಣೀಕ ಮೆಳ್ಳಲೆ ದೀಣೆ, ಹಾಸ್ಯ ಏಕಾಂತ, ತತ್ವಿಚಿ ಇಂಡರವು, ಮಂಥರ ಪಾಚ್ಚಿಗೇಲೊ ಹರಿಕೀರ್ತನೆಚೊ ಪ್ರಸಂಗು, ಹಾಸ್ಯ ವಿಡಂಬನಾ, ಕಾಳಿದಾಸಾಲೆ ಋತು, ಸಂಹಾರ ಕಾವ್ಯಾಚೀರಿ ಆಧಾರಲೆಲೆ ಋತು ವೈಭವ, ಶ್ಲೋಕ ಸಮೇತ ಅರ್ಥು ವಿವರಣ , ಆಕಾಶವಾಣಿಂತು ಪ್ರಸಾರ ಜಾಲ್ಲಾ. ಶುನ:ಶ್ಯೇಷು ಪೌರಾಣಿಕ ನಾಟಕ ಹ್ಯೊಕೃತ್ಯೋ, ಲಘುನಾಟಕ ಅಶ್ವಿ ಮಸ್ತ ನಮೂನಾಚಿ ಕೃತಿ ಬರೆಯ್ಲಿ.

ಹಾಂಗಲೆ 'ಆಕ್ಕುಳೆಲ್ ಗಾಯಿ ಆಪ್ಪಾ ಭಟ್ಟಾಕ ದಾನ' ಮ್ಹಳ್ಳೆಲೆ ನಾಟಕ ಡಾ| ರಘುನಾಥ ಕಾರ್ನಾಡ ಆನಿ ಪ್ರೊ. ಮಂಗೇಶ್ ನಾಡಕರ್ಣಿ ಅಶ್ವಿ ಮಸ್ತ ಗುಣೀಪರೇಕ್ಷಕಾಂಗಲೆ ಪ್ರಶಂಸೇಕ ಪಾತ್ರ ಜಾಲ್ಯಾ ಭಾವಗೀತಾಂತು ವಿಮಧುರ ಬಾಲ್ಯ ತೂ ವಚೂನಾಕ್ಯಾ, 'ಜಯತು ಜಯತು ಕೊಂಕಣಿ' ಅಶ್ವಿ ಮಸ್ತ ಇತ್ತೆ ಕವಿತೇಂಕ ಸುಪ್ರಸಿದ್ಧ ಗಾಕಾ ಶ್ರೀಮತಿ ಅನುರಾಧಾ ಧಾರೇಶ್ವರ ಹಾನ್ನಿ ಸ್ವರದಾನು ಕೋರ್ನು ಆಕಾಶವಾಣಿ, ದೂರದರ್ಶನಾಂತು ಪ್ರಸಾರು ಕೆಲ್ಯಾಂತಿ. 'ಮತ್ಸ್ಯಗಂಧಾ', ಶಕುಂತಲಾ, ಮೇಘ ಸಂದೇಶ, ಋತುಗಾನ, ಮ್ಹಳ್ಳೆಲಿ ಗೀತ ನಾಟಕ ಬರೈಲಾ, 'ಮೊಡರ್ನ್ ಮಂಗಳಾರತಿ ,ಕವಿಪತ್ನಿ ಉವಾಚ, ಬಿಕ್ಕೂಣ್ ಆಮ್ನಿ ಬಿಕ್ಕೂಣ, ಹ್ಯೊ ಹಾಸ್ಯ ವಿಡಂಬನ ಗೀತ ಚಂದನ ಟೀವೀಂತು ಪ್ರಸಾರ ಜಾಲ್ಯಾಂತಿ.

'ಆಬೋಲಿ', 'ಪಾರಿಜಾತ',ಮ್ಹಳ್ಳೆಲೆ ಕೊಂಕಣಿ ಸಾಹಿತ್ಯ ಸಮ್ಮೇಳನಾಚಿ ಸ್ಮರಣ ಸಂಚಿಕೇಂತು ಆಶಯ ಮ್ಹಳ್ಳೆಲೆ ಗೀತ ಪ್ರಕಟ ಜಾಲ್ಯಾಂತಿ. 1980ತು ಧಾರವಾಡಾಂತು ಘೆಳ್ಳೆಲೆ ಬಹು ಭಾಷಾ ಕವಿ ಸಮ್ಮೇಳನಾಂತು ಕೊಂಕಣಿ ಭಾಷೇಕ ಏಕೈಕ ಬಾಗಿ ಜಾಲೆತಿ. ದೇಶ ಭಕ್ತಿಗೀತ 'ಭಾರತಿ ಬಹು ಭಾಣಿ', ಕನ್ನಡ ಮಾತೇಚೀರಿ 'ನಮೋಸ್ತುತೇ ಕರ್ನಾಟಕ ಮಾತೆ' ಅಸಲೆ ವಿವಿಧ ಕವಿತಾಚಿ ರಚನ ಕೋರ್ನು ಬಹು ಸಂಖ್ಯಾತಾಂಗಲೆ ಭಾಷೇಚಿ ಸಾಂಗಾತಿ ಕೊಂಕಣೀಕುಲೆ ಅವಕಾಶು ಸ್ಯ ಕೋರ್ನು ಘೆತ್ಲೋ. ಅಭಿಮಾನಿ ಜನಾಂಗಲೆ ಅವಶ್ಯಕತೇಕ ಅನುಸರಿಸೂನು, ಅನೇಕ ಸಂದರ್ಭೋಚೀತ ಕವಿತಾಚಿ ರಚನ ಕೋರ್ನು ತಾಂಗಲೆ ಅಪೇಕ್ಷಾ ಪೂರ್ತಿ ಕೆಲ್ಲೆಲ್ ಶ್ರೇಯ ಹಾಂಕಾ ಪ್ರಾಪ್ತಿ ಜಾತ್ಲಾ.